

Community Health Learning Programme

2009



A Report on the Community Health Learning Experience

Suehalatha D.

Sudha
WR S2b RB-3

107

6/5

~~CHLP 2009.7/FR42~~

Community Health Learning Programme

May 2009 to February 2010

~~CHLP 2009.7/FR42~~

REPORT

Snehalatha.D
Intern, Community Health Cell

1. Learning process:

1.1 Reasons for joining the Community Health Learning Programme (CHLP)

A lot social issues still plague the people of India. About 70% of the country's population is denied basic health facilities and suffer from various illnesses and diseases; addition, when the birth and death rates among children, women and dalit communities is looked at, the effects of ill-health are clearly seen.

For communities which have been denied education since ages, the scenario is no different with respect to health. The field of health and awareness which would help in the progress of these communities is close to my heart. I chose the fellowship programme since I felt that it would fill me with more energy and knowledge on my attempts to integrate them with the mainstream,

1.2 Learning objectives

1. To understand the reproductive and sexual health issues of women.

How?

- Reading books, training discussion, interviews with women and community based health programmes on Reproductive and sexual Health

2. To learn how public rural health care system addresses reproductive health issues and understand the limitations.

How?

- Read about RCH programme, involving NRHM programme, visit PHC's observing how reproductive health are implemented, interview the women's caste based discrimination in the health care system.

3. To learn training strategies on health issues

How?

- Map out different kinds of training strategies on reproductive and sexual health.

4. To develop leadership skills and training skill for advocacy on right to health.

How?

- Use a participatory method of trainings, involving in the JAK programmes; interact with Dalit Women's leaders.

PERSONAL OBJECTIVES:

Learn to speak and write in English fluently.
To learn and use computer and applications

MY LONG TERM GOALS:

To work on the empowerment of Dalit Women, not only health issues, but also their social, political, educational issues

1.3 Important aspects of my learning

- (Orientation) My learning from the sessions – Orientation:**

It increased my knowledge regarding issues related to health. We had an opportunity to discuss about what we knew and understand the same better. As this was a entirely participatory programme, everyone got an opportunity to express their feelings, opinions. Learning was not only through reading and writing, but also through group discussions, social play, a photo exhibition of real situations, and so on. On the whole, I was able to understand various aspects of health like health as a human right, community participation in procuring health as a right, effects of globalization on health, gender discrimination, etc.

- Use of resources:**

When we understand how resources are to be used, we are able to reach our goals. Unfortunately, power and resources rest with only a few people in the country. I realized that these could be reached to the disadvantaged communities. Resources are distributed on the basis of caste and class – 20% of the people make use of 80% of the resources. 80% of the people have access to merely 20% of the resources.

- Effects of globalization on health:**

Globalization has brought along with it industrialization, privatization, and consumerism. One sees that a number of people have lost their jobs. Recently due to recession and it is easy to understand its impact on mental and emotional health. This has had an adverse effect on the economic situation, throwing life out of gear. Globalisation has not only affected health, but social, political, cultural, agricultural systems as well.

- Group learning:**

I had an opportunity to learn a lot from the group. Since my friends were from different states, I got to know a lot about their language, arts, society, economy and culture. Their experiences in their field of work will help me in future, in my area of work as well. Though I did not know how to speak English well, my co-learners tried to understand my opinions and aspirations. We would freely discuss on all topics. Mutual dependence, assistance, respect, friendship, trust, responding to others' feelings were values that I learnt in good measure from the group.

- Individual learning:**

Before I joined this fellowship programme, I was not aware of my own problems. Earlier, I would not take decisions on the spur of the moment, without thinking of the consequences; nor would I take anybody's advice. Now, I consult people before I take a decision. I have problems adjusting to a new setting, which has sometimes affected my health too. When we are working with the community, we should be able to adjust to the environment there, the language, people, food, situation, and so on. This was an important learning for me.

Earlier, I would not travel alone. But, I can do so now. My perspective on things has broadened – I have learned to look at the larger picture, rather than limiting myself to what is perceived in that particular situation.

- Reflection:**

This opportunity has not only increased my knowledge but self-confidence as well. Before joining the Fellowship programme, I knew only a few things regarding health. But after coming here, I have learnt a lot of things related to health. The things I learnt here have been very useful while working with the community. In whatever field one works in, being informed and

learning to use new technologies is important. I have got a working knowledge of computers during the programme.

- **My understanding of health and community health**

Health is not only about physical ill-health, doctor, medicines. Health is comprehensive and includes physical, mental, social, economic aspects of health. Only if all the parameters are right will the concept of health be complete. With regards to the community, it is not a mere group of people living in a geographical area – it consists of people of various caste, religion, language, beliefs, practices and so on. This has mechanisms unique to it. Whenever we work with any community, we have to keep these things in mind.

With respect to community health, community participation in issues related to health is important. The community should be aware of its rights and execute its duties. To get health as a right, the community should be united. On the whole, for a healthy community, there should be equitable distribution of opportunities and rights. In view of this, to know more about of community health, I visited the following organisations:

Organisations I visited

- *Jaagrut Mahila Sanghatan, Potnai*
- *Swami Vivekananda Youth Movement Saragur (Mysore District)*
- *DEEDS (Hunsur) Organisation*
- *Navjeevan Womens' Federation (Raichur)*
- *Roovari (Raichur)*
- *Head Streams (Badami)*
- *CARDS (Badami)*
- *Antyodaya (Mudhol)*

In all these organisations, I got an opportunity to learn about community health, health system, and the attempts and struggles they were undergoing while trying to get health as a right for the local communities.

I had read the following books:

- *Where there is no doctor (Kannada)*
- *Where women have no doctor (Kannada)*
- *National Rural Health Mission – Document (Kannada)*
- *Damanita danigala chintane (Kannada)*
- *Sthreevaada (Kannada)*
- *Idu sadhya panchayat Raj mahila pratinidhigaligaagi sampannula pusthaka (Kannada)*
- *Sabaleekarana (dalitara mundiruva savaalugalu) (Kannada)*
- *Khailangee (Kannada)*
- *Jailenba narakadalli (Kannada)*
- *Reproductive and Child Health (Kannada)*
- *Pooraka paustika ahara (Kannada)*
- *Samate mattu asamate (Kannada)*
- *Arogya vyavastheya mele rajakeeya odetha (Kannada)*
- *Health Rights (Kannada)*
- *Anemia (Kannada)*

Participated the following workshops, assembly, training programs

- *Doughters of fire*
- *Slum and Urban Development*
- *Special Economic Zone (Medha Patkar)*
- *NREGA (Nikhil Dey)*
- *Jana Arogya Andolana (Uttara Karnataka) Assembly of Tirulu Group (Badami)*
- *Jana Arogya Andolana (Bagalkote) Assembly*
- *Jana Arogya Andolana Training – Haveri*
- *Jana Arogya Andolana – public hearing - Davanagere*
- *Jana Arogya Andolana Training – Mudhola*

Conclusion

On the whole, this Fellowship helped a lot in my personal growth. The things I learnt about issues related to health, and the experiences thereof will play a major role in shaping my future.

2. ಕ್ಷೇತ್ರ ಭೇಟಿಯ ಅನುಭವಗಳು:

2.1 ಸ್ವಾಮಿ ವಿರೋಧ ಯೂತ್ ಮೂಲಮೆಂಟ್

ದಿನಾಂಕ 18/6/2009 ರಂದು ನಾನು ನನ್ನ ಸ್ವೇಚ್ಛತರಾದ ಜಯ, ತಿವಶುಮಾರ್ ರೊಂದಿಗೆ ಮೈಸೂರು ಜಿಲ್ಲೆಯ ಉಜ್.ಡಿ.ಸೋಟಿ ತಾಲುಕಿನ ಸರಗೂರುನಲ್ಲಿರುವ ಸ್ವಾಮಿ ವಿರೋಧ ಯೂತ್ ಮೂಲಮೆಂಟ್ (ಎಸ್.ವಿ.ವೈ.ಎಮ್) ಸಂಸ್ಥೆಗೆ ಸುಮಾರು 5 ಗಂಟೆಗೆ ತಲುಪಿದೆವು.ಅಲ್ಲಿ ಪ್ರಕಾಶ ಅವರನ್ನು ಭೇಟಿಸುತ್ತಿದ್ದರು. ಮರುದಿನ ದಾ.ಸಿ.ಶಾರಾರಾಮ್ ಅವರನ್ನು ಭೇಟಿಸುತ್ತಿದ್ದರು ಸ್ಥಳವಾಶ ಮಾಡಿಕೊಂಡರು. ಮರುದಿನ ದಾ.ಸಿ.ಶಾರಾರಾಮ್ ಅವರನ್ನು ಭೇಟಿಸುತ್ತಿದ್ದರು ನಮ್ಮ ಕಲಿಕೆಯ ಉದ್ದೇಶವನ್ನು ಅವರೊಂದಿಗೆ ಬರ್ಜಿಸಿ ನಂತರ ಶಿವಶುಮಾರ್, ಆರ್.ಸಿ.ಎಚ್.ಪ್ರೋಗ್ರಾಮ್ ಮಾರ್ಚ್‌ಎಕ್ಸ್ ನಮ್ಮನ್ನು ಆಸ್ತ್ರೆಲೀಯಲ್ಲಿರುವ ಎಲ್ಲ ವಿಭಾಗಗಳನ್ನು ಪರಿಚಯ ಹಾಗು ಅವುಗಳ ಬಗ್ಗೆ ಸ್ವಲ್ಪ ಮಾಹಿತಿಯನ್ನು ಕೂಡ ನೀಡಿದರು.

ಅ. ಸ್ವೇಮ್‌ಲ್ಯಾ ವಾಹನಿ ವಿಭಾಗ: ಈ ದಿನ ನಾಯಕ ಅವರು ಕುಡಿಯುವ ನೀರು, ತೊಬಾಲಯಗಳ ಬಳಕೆ ಮತ್ತು ಉಪಯೋಗ ಇದರ ಬಗ್ಗೆ ತಿಳಿಸಿಕೊಂಡರು. ಅಲ್ಲದೆ ಸ್ವೇಮ್‌ಲ್ಯಾ ವಾಹನಿಯ ಕಾರ್ಯಾಚಳಿಕೆಗೆ ಇಗ್ರಿಯೂ ತಿಳಿಸಿಕೊಂಡರು.

ಆ. ಜೆಟ್‌ರೋಚ್ ವಿಭಾಗ: ಜೆಟ್‌ರೋಚ್ ವಿಭಾಗದಲ್ಲಿ ಮೊಬೈಲ್ ಸ್ಟೈನ್ ಬಗ್ಗೆ ನಾರಾಯಣ ಅವರು ವಾರದಲ್ಲಿ ನಾಲ್ಕು ದಿನಗಳ ಕಾಲ ಮೊಬೈಲ್ ಸ್ಟೈನ್ ಹೋಗುವುದಾಗಿ ತಿಳಿಸಿದರು. ನಂತರ ಮಧ್ಯಾಹ್ನ ನಾನು ಎಸ್.ವಿ.ವೈ.ಎಮ್.ನಲ್ಲಿಯೇ ಪೂರಂಭವಿಗೆ ಜಿ.ಡಿ.ಎಮ್.ಪ್ರೋಜೆಕ್ಟ್ ಅಡಿಯಲ್ಲಿ ಅರೋಗ್ಯ ಸಹಾಯಕಿಯರ ತರಬೇತಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದೆನು.

ನನ್ನ ಕಲಿಕೆ

- ಖುತ್ತಷ್ಟು ಎಂದರೆ ಏನು ಹೇಗಾಗುತ್ತೇ ಆ ಸಮಯದಲ್ಲಿ ದೇಹದಲ್ಲಾಗುವ ಬದಲಾವಣೆಗಳು ಏನು ಎಂಬುದರ ಬಗ್ಗೆ ತಿಳಿದುಕೊಂಡೆನು.
- ವೈಯಕ್ತಿಕ ಸ್ವಚ್ಚತೆ
- ತರಬೇತಿ ನೀಡುವವರು ಯಾವ ರೀತಿ ತಮ್ಮ ಸ್ಥಳೀಯ ಭಾಷೆಯನ್ನು ಉಪಯೋಗಿಸಿ ಅರ್ಥಸ್ತುಸ್ತೀರ್ಥದ್ವಾರಾ ಇವತ್ತಿಯಾಗಿ ವಿವರಿಸಿದರು. ನನಗೂ ಕೂಡ ಆ ಭಾಷೆ ತಿಳಿಯುತ್ತಿರಲ್ಲ. ನಂತರ ಅದರ ಬಗ್ಗೆ ಅವರಿಂದ ಕೇಳಿ ತಿಳಿದುಕೊಂಡೆನು.

ಅರೋಗ್ಯ ಸಹಾಯಕಿಯರು ಅಲ್ಲಿನ ಅಕ್ಷಯಕ್ಷದ ಹಳ್ಳಿಯ ಯುವತಿಯರಾಗಿದ್ದರು. ಅವರು ಹೋಸ್ಟಾಲಿನಲ್ಲಿಯೇ ಅಲ್ಲಿನ ಅಧಿಕಾರಿಗಳಾಗಿದ್ದರು. ಅವರಿಗೆ ಅಧಿಕಾರಿಗಾಗುವ ನಿಷ್ಪತ್ತಿ ವಿವರಿಸಿದರು ನನಗೂ ಕೂಡ ಅಧಿಕಾರಿಗಳಾಗಿದ್ದರು. ನಂತರ ಜಿ.ಡಿ.ಎಮ್.ಅಡಿಯಲ್ಲಿ ನಡೆಯುತ್ತಿರುವ ಸರ್ವೆಯ ಫಾರಂ ಬಗ್ಗೆ ಬರ್ಜಿಸಿಸಲಾಯಿತು. ನಾನು ಕೂಡ ಆ ಫಾರಂ ಬಗ್ಗೆ ಮಾಹಿತಿ ಸಂಗ್ರಹಿಸುವಿಕೆಯ ಬಗ್ಗೆ ತಿಳಿದುಕೊಂಡೆನು.

ಇ. ಜಿ.ಡಿ.ಎಮ್. ಸರ್ವೆ: ನಾನು ಹಾಗೂ ಜಯ ಸರಗೂರಿನಲ್ಲಿಯೇ ಜಿಕ್ಕಿದೇವಮ್ಮೆನ ವೃತ್ತದಲ್ಲಿ ಎಸ್.ವಿ.ವೈ.ಎಮ್.ನ ಅರೋಗ್ಯ ಸಹಾಯಕಿಯರು ನಡೆಸುತ್ತಿದ್ದ ಜಿ.ಡಿ.ಎಮ್. ಸರ್ವೆನಲ್ಲಿ ಭಾಗಿಯಾದೆನು.

ಆ ಸರ್ವೆಯಿಂದ ಪ್ರತಿಯೊಮ್ಮೆ ಪುಟುಂಬದಲ್ಲಿನ ಸಂಪೂರ್ಣ ಮಾಹಿತಿ ಪಡೆಯಬಹುದಾಗಿತ್ತು.

- ಕುಟುಂಬದ ಸದಸ್ಯರ ಸಂಖ್ಯೆ
- ಕುಟುಂಬದ ಯಜಮಾನ

- 0-5 మగు
- 6-12 మళ్ళీలు
- అహం దంపతిగళు
- గభీరాశియరు
- బాణంతియరు
- ఎడ్డునే మగు.
- ఈ కింద హెరిగే సంఘభద్రీ యావుదాదరు తొందరే అనుభవిసిరువరే?
- కుటుంబద సదస్యరల్లి యారిగాదరు సక్కరే కాయిలి ఇదేయి?
- గభీరాశియు ఎల్లా పరోక్షీగళన్ను మాడిసుత్తిద్వారియే?
- కట్టించడ మాత్రగళన్ను తెగేదుకోణ్ణత్తిద్వారియే?

ఈ ఎల్లా విషయగళ మాపితి సంగ్రహముత్తిద్వారు. నాను చూడ కెలవు మనెగళ సహమాదువల్ల ఆరోగ్య సహాయికయిరిగే నేరవాదేను.

కలికె

- జనరోందిగే పరిజయిసికోణ్ణవుదు
- నన్న గేళతి జయల్గ కన్నడ గొత్తిల్లద కారణ నాను అవథ కాగు జనర నడువే భాంపంతర మాదువుదు.
- సహమాదువాగ సముదాయందిగే నడెదుకోణ్ణవ రిఎథ

మత్స్యందు బారి నాను తుంబసోగే మత్తు నిలువాగిలు గ్రామదల్లి నడెద జి.ఐ.ఎచో. సహసల్లి ఎచో.ఎఫో సణ్ణ నింగప్పు ఎచో.డబ్బుల్లు ఆద పుట్టమణి, గీతా, అపరోందిగే భూగియాగిచ్చేయు. కాగేయే నిలువాగిలు గ్రామదల్లిల్లే ఇద్ద అంగనవాడి కేంద్రాక్ష్య భేటినీడి అం.కా.క కాగు ఆశా కాయికశేయందిగే కెలవు విషయగళ బగ్గె భజిసలాయితు. ఈ గ్రామదల్లి అం.కా.కయు సుమారు 25 విషయశాఖల అట్లియే కాయికసివ్యక్తిసుత్తిద్వారే. అపరోందిగే మాత్రసాధిద నంతర సముదాయదల్లి జనర ఏల్లాసగళసువుదు తుంబా ముఖ్య ఎన్నువుదు తిల్దుకోండేను.

నంతర ఆశా కాయికశేయు తమ్మ ఒందు విషయ అనుభవపన్ను నమ్మోందిగే తంజిశోండరు. సముదాయదల్లి జనర సహకార సరి ఇల్ల, తమగే దొరెయిబోకాద గౌరవధన దొరెయిత్తిల్ల ఎందు బేసత్తుకోండిద్వారు.

కా. ఆరో.సి.ఎచో విభాగః: 2000 ఇస్క్రియల్లి ఎరో.సి.ఎచో విభాగవు ప్రారంభగొండు మ్యాసోరా జిల్లాయి ఎచో.డి జోటి తాలూకిన 52 ఆదివాసి కాడిగటస్సు కాగు 86 వల్లగళస్సు తన్న కాయిక్షేత్రవాగి అట్టిమాడిశోండిదే. ఇదర ముఖ్య లుట్టోపా: ఎచో.డి జోటి తాలూకన సుత్తముతలీన జనర అదరల్లియూ తాయి మత్తు మగువిన ఆరోగ్యద బగ్గె కాళజి వహిసి సంక్రాంతమయిదల్లి సరియాద జిక్కియిన్న ఒదగిసువుదు కాగు సంతామోక్షీనరంతర జుబ్బుపుట్టు సాంష్టిక హెరిగే ప్రోపిసువుదు. జనసంఖ్య నియంత్రణ, ఎ.విఎస్.సి, పి.విఎస్.సి ఇతర్ది.

ಈ ಮೇಲೆನ ಉದ್ದೇಶಗಳಾಗಿ:

- ತಾಯಂದಿರ ಸಭೆ
- ಹಳ್ಳಿಯ ಸಭೆ
- ಚುಚ್ಚುಮುದ್ದು
- ಕಟುಂಬ ಯೋಜನೆ
- ಬೀದಿ ನಾಟಕ
- ಹದಿಹರೆಯದವರ ಸಭೆ

ಈ ಎಲ್ಲಾ ಕಟುವಟಿಕೆಗಳನ್ನು ವಿ.ಎ.ಎ.ಮ್‌ ಹಮೀಕೊಂಡಿದೆ. ನಾನು ಕೂಡ ಈ ಕಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಈ ಕಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಸಹಾಯವಾಯಿತು.

ತಾಯಂದಿರ ಸಭೆ: ನಾನು ಕಾರಪೂರದ ಹಾಡಿ, ಕೆಂಪ್ಯೂಟರ್, ಗಂಡತುರುಗಳಲ್ಲಿ ನಡೆದ ತಾಯಂದಿರ ಸಭೆಯಲ್ಲಿ ಪಾಲೆಗ್ರಾಂಡಿದ್ದೆನು. ಈ ಸಭೆಯಲ್ಲಿ ವ್ಯಯಿಕ ಸ್ವಷ್ಟಿಕೆ, ಚುಚ್ಚುಮುದ್ದು, ಗಭಿರಣಿಯ ಮಾಡಿಸಿಕೊಳ್ಳಲೇಬೇಕಾದ ಪರೀಕ್ಷೆಗು ಯಾವುವ ಮತ್ತು ಯಾಕೆ? ಸಾಂಸ್ಕಾರಿಕ ಹರಿಗೆ ಪೌಷ್ಟಿಕ ಆಹಾರದ ಬಗ್ಗೆ ಮತ್ತು ಮಕ್ಕಳ ನಡವೆ ಅಂತರ. ಈ ಎಲ್ಲಾ ವಿಷಯಗಳ ಬಗ್ಗೆಯೂ ಅಲ್ಲಿನ ಎ.ಎ.ಎ. ಮತ್ತು ಎ.ಎ.ಡಬ್ಲೂ.ಗಳು ಕೆಲವು ಜಿತ್ವಪಟಗಳು, ಹಾಡುಗಳ, ಕೆಲವು ಉದಾಹರಣೆಗಳ ಮೂಲಕ ಮಹಿಳೆಯರೊಂದಿಗೆ ವಿಷಯಗಳ ಬಗ್ಗೆ ಜರ್ಜಿಸ್ ಸುವರದ ಮುಖಾಂತರ ಈ ಎಲ್ಲಾ ವಿಷಯಗಳನ್ನು ತಲುಪಿಸಲು ಪ್ರಯತ್ನಿಸುತ್ತಿದ್ದರು. ಇಲ್ಲಿನ ಅರೋಗ್ಯ ಕಾರ್ಯಕರ್ತರು ದಿನಾಲು ಹಳ್ಳಿಗಳಲ್ಲಿಯೇ ಕಾರ್ಯ ನಿರ್ವಹಿಸುವುದರಿಂದ ದಿನಾಲೂ ಮನೆಭೇಟೆ, ಸಮಾಂತೋಜನೆ ನಡೆಯುತ್ತಲೇ ಇರುತ್ತವೆ. ಇದರಿಂದ ಯಾವ ಹಾಡಿ, ಹಳ್ಳಿಗಳಲ್ಲಿ ಎಷ್ಟು ಗಭಿರಣಿಯರು, ಭಾಣಿತಿಯರು, 0-5 ವರ್ಷದ ಮಕ್ಕಳು, ಯಾರಿಗೆ ಯಾವ ಪರೀಕ್ಷೆ ಆಗಿದೆ, ಅಥವಾ ಇನ್ನು ಆಗಬೇಕು, ಎಂಬುದರ ಬಗ್ಗೆ ಖಿಚಿತ ಮಾಹಿತಿ ಅರೋಗ್ಯ ಕಾರ್ಯಕರ್ತರಿಂದ ಮೊರೆಯತಡೆ.

Health facilitator (ಎ.ಎ.ಎ) ಮತ್ತು health worker (ಎ.ಎ.ಡಬ್ಲೂ.ಗ್) ಅವರಿಗೆ ನಿಗದಿತ ಸಮಯದಲ್ಲಿ ತ್ವರಿಸಿಂಗ್ ಕೊಡುತ್ತಾರೆ. ಅಲ್ಲದೆ ಅವರ ಕಾರ್ಯಕ್ರೊತ್ಯದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಕೂಡಲೇ ತಮ್ಮ ಸಂಬಂಧಿತ ಅಧಿಕಾರಿಗಳಿಂದಿಗೆ ಜರ್ಜಿಸ್ ಪರಿಹರಿಸಿಕೊಳ್ಳುತ್ತಾರೆ.

ಉ. Gestational diabetes mellitus: ಜ.ಡಿ.ಎ.ಮ್. ಬಗ್ಗೆ ಒಂದು ದಿನದ ಕಾರ್ಯಗಾರ(ಅಂತರಸಂತೆ) ನಾನು ಹಾಗು ನನ್ನ ಸ್ನೇಹಿತರು ಅಂತರಸಂತೆಯಲ್ಲಿ ಅಂ.ಕಾ.ಕ, ಆಶಾ ಕಾರ್ಯಕರ್ತೆಯರು, ಎ.ಎನ್.ಆ.ಮ್.ಗಳಿಗೆ ಜ.ಡಿ.ಎ.ಮ್.ಬಗ್ಗೆ ಹಮೀಕೊಂಡಿದ್ದ ಒಂದು ದಿನದ ಕಾರ್ಯಗಾರದಲ್ಲಿ ಭಾಗವಹಿಸಿದ್ದೇವೆ. ಸುಮಾರು 60 ದಿನದ 70 ಜನರು ಈ ಕಾರ್ಯಗಾರದಲ್ಲಿ ಭಾಗಿಯಾಗಿದ್ದರು. ಡಾ. ಅನಂತ್ ಅವರು ಜ.ಡಿ.ಎ.ಮ್. ಬಗ್ಗೆ ಅದು ಹೇಗೆ ಬರುತ್ತೆ? ಅದರಿಂದಾಗುವ ಪರಿಣಾಮಗಳು ಏನು? ಅದು ಬರದ ಹಾಗೆ ತಡೆಗಟ್ಟಿದ್ದು ಹೇಗೆ? ಬಂದ ನಂತರ ಅದಕ್ಕೆ ಚಿಕಿತ್ಸೆ ಏನು? ಎಂಬ ವಿಷಯಗಳ ಬಗ್ಗೆ ತುಂಬಾ ಅಧ್ಯಾತ್ಮಾರ್ಥವಾಗಿ ತಿಳಿಸಿಕೊಳ್ಳಿದ್ದರು. ನಂತರ ಅರೋಗ್ಯ ಕಾರ್ಯಕರ್ತರಾದ ಜನ್ಮಮಾಡೇವೆ ಅವರು ನಾವಲ್ಲರೂ ಏನೇ ಮಾಡಿದರು ಅದು ಸಮುದಾಯಕ್ಕೆ ತಲುಪುವಂತಿರಬೇಕು. ಸರ್ಕಾರಿ, ಅರೆ ಸರ್ಕಾರಿ, ಶಾಸಗಿ, ಯಾವುದೇ ವ್ಯವಸ್ಥೆಯ ಕೂಡ ಸಮುದಾಯಕ್ಕೆ ಸ್ವಾಸ್ಥ್ಯ ಕಾಪಾಡುವಂತಿರಬೇಕು. ಎಲ್ಲರೂ ಒಟ್ಟುಗೂಡಿ ಕಾರ್ಯನಿರ್ವಹಿಸುವುದರಿಂದ ಸಮುದಾಯಕ್ಕೆ ಅದಷ್ಟು ಬೇಗ ಮಾಹಿತಿ, ಸೌಲಭ್ಯದೊರೆಯುತ್ತದೆಂಬ ವಿಷಯವನ್ನು ಮಂಡಿಸಿದರು. ಅಲ್ಲದೆ ಪೌಷ್ಟಿಕ ಆಹಾರದ ಬಗ್ಗೆ ವ್ಯಯಿಕ ಸ್ವಷ್ಟಿಕೆ, ಕಟುಂಬ ಯೋಜನೆ, ಈ ಎಲ್ಲಾ ವಿಷಯವನ್ನು ಜರ್ಜಿಸ್ ಸಾಧಾರಣೆಯಾಯಿತು. ಈ ಕಾರ್ಯಗಾರದಲ್ಲಿ ಡಾ. ಅನಂತ್, ತಿಪಕ್ಷಮಾರ್ಗ, ಚಿನ್ನಮಾಹಾದೇವ, ಪ್ರನೀತ, ದೇವಿಕಾ, ಚೆಮ್ಮಿ ಭಾಗಿಯಾಗಿದ್ದರು

ಕರ್ತವ್ಯ

- ಜಿ.ಡಿ.ವಿದ್ಯುತ್ ಬಗ್ಗೆ ಮಾಹಿತಿ
- ಕಾರ್ಯಕ್ರಮವನ್ನು ಹೇಗೆ ಪ್ರಾಯೋಜಿಸುವುದು
- ಸ್ಥಳೀಯ ಸಂಪನ್ಮೂಲಗಳ ಬಳಕೆ ಹೇಗೆ ಮಾಡಿಕೊಳ್ಳುವುದು

ಉಂ. ಮೊಬೈಲ್ ಟ್ರೈನಿಕ್

ನಾನು ಡಿಟೋರಿಚ್ ವಿಭಾಗದಿಂದ ಹಮ್ಮಿಕೊಳ್ಳುತ್ತಿರುವ ಮೊಬೈಲ್ ಟ್ರೈನಿಕ್‌ನಲ್ಲಿಯು ಭಾಗಿಯಾಗಿದ್ದೇನು. ಮೊಬೈಲ್ ಟ್ರೈನಿಕ್ ವಾರದಲ್ಲಿ 4 ದಿನಗಳ ಕಾಲ ಹಮ್ಮಿಕೊಳ್ಳುತ್ತಾರೆ. ಎಚ್.ಡಿ.ಮೋಃಚಿ ತಾಲೂಕೆನ ಅದಿವಾಸಿಗಳು ವಾಸಿಸುವ ಸಾರಿಗೆ ಸೌಲಭ್ಯವಿಲ್ಲದ ಹಾಡಿಗಳನ್ನು ತನ್ನ ಕಾರ್ಯಕ್ರೇತ್ವವಾಗಿ ಅಯ್ಯಿಕೊಂಡಿದ್ದಾರೆ. ನಾನು ಕೂಡ ಸುಮಾರು ಸಾರಿ ಮೊಬೈಲ್ ಟ್ರೈನಿಕ್‌ಗೆ ಹೋಗಿದ್ದೆ ಇದರಲ್ಲಿ ಒಬ್ಬ ಡಾಕ್ಟರ್, ಒಬ್ಬ ಎಚ್.ಡಿ.ಬಿ.ಬಿ.ಬಿ.ಡಿ.ಬಿ.ಬಿ.ಮತ್ತು ಒಬ್ಬರು ಬೆಷ್ಟಿ ವಿಶೇಷ ಇತರಕರು ಇದುತ್ತಾರೆ. ನಾನು ಹೋದಂತಹ ಹಾಡಿಗಳಲ್ಲಿ ತಂಬಾ ಜನ ಗಿರಿಜನರು ಜ್ಞಾರ್ಥಿಮತ್ತು ಲೋಕಲ್ ಕ್ಷೇತ್ರದಲ್ಲಿ ನರಗಳುತ್ತಿದ್ದರು. ಅವುಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಮೊಬೈಲ್ ಟ್ರೈನಿಕ್ ಉಪಯೋಗವನ್ನು ಜಾಸ್ತಿ ಮಂತ್ರಿಯರು ಹಾಗು ಮತ್ತು ಪಡೆಯ್ತಿರುವುದು ಕಂಡುಬಂತು. ಪ್ರಾರೂಪರ ಸಂಖ್ಯೆ ಕಡಿಮೆ ಇತ್ತು. ಗಿರಿಜನರಿಗೆ ಕೂಡ ಚಿಕಿತ್ಸೆ ನೀಡಲಾಗುತ್ತಿತ್ತು. ಗಿರಿಜನರಿಗೆ ಚಿಕಿತ್ಸೆ ಹಾಗು ಬೆಷ್ಟಿಗಳಾಗಿ ಕೇವಲ 2 ರೂ. ಶುಲ್ಕ ವಿಧಿಸುತ್ತಿದ್ದರು.

ನಾವು ಮಹಿಳ್ರಾ ಹಾಡಿ, ಹೊಸರು, ಅನಮಾಳ, ಗಂಡತ್ತಾರ್ಯ ಹಾಡಿ, ಮಾರನ ಹಾಡಿ, ಶಗೂರ್ ಹಾಡಿ, ಹೆನ್ಸಹಾಡಿ, ಎಪ್ಪಾ.ಜಿ.ಹಾಡಿ, ಕಾರಾಪುರ, ಬ್ರಹ್ಮಗಿರಿ, ಈ ಎಲ್ಲ ಹಾಡಿಗಳಾಗೂ ನಾವು ಭೇಟಿ ನೀಡಿದ್ದೇವು. ಕೆಲವು ಸಾರಿಗೆಯಲ್ಲಿನ ಜನರಿಗೆ ತಂಬಾ ಶೀರಿಯನ್ನು ಹೊಂದರೆಗಳೊಂದರೂ ಇದ್ದರೆ ಅಂತವರನ್ನು ವ್ಯಾನನಲ್ಲಿ ಕರೆದುಕೊಂಡು ಬಂದು ಸರಗೂರ್ ಆಸ್ತ್ರೇಯಲ್ಲಿ ದಾಖಲಿಸುತ್ತಿದ್ದರು. ಅಲ್ಲಿ ಅವರಿಗೆ ಚಿಕಿತ್ಸೆ ನೀಡಿ ನಂತರ ಅದೆ ವ್ಯಾನನಲ್ಲಿ ಆ ವ್ಯಕ್ತಿಯನ್ನು ಪ್ರಸಂಗಿಸಿ ಅವರ ಹಾಡಿಗ ಬಿಟ್ಟುಬರಲಾಗುತ್ತಿತ್ತು. ಈ ಮೊಬೈಲ್ ಟ್ರೈನಿಕ್ ನಿಂದ ಗಿರಿಜನರಿಗೆ ತಂಬಾ ಅನುಕೂಲವಾಗಿದೆ.

೯. ಕಂಚನಹಳ್ಳಿ ಆಸ್ತ್ರೇ ಭೇಟ

ಕಂಚನಹಳ್ಳಿಯಲ್ಲಿ 10 ಹಾಸಿಗರು ಅಯ್ಯಿ ವೇದಿಕ್ ಆಸ್ತ್ರೇಯು ಸುತ್ತಮುತ್ತಿನ ಗಿರಿಜನರ ಅರೋಗ್ಯವನ್ನು ಕಾಪಾಡಲು ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದೆ. ಈ ಆಸ್ತ್ರೇ ಅಯ್ಯಿ ವೇದಿಕ್ ಹಾಗು ಅಲೋಪಫಿಕ್ ಏರಾದು ವಿಧಧ ಚಿಕಿತ್ಸೆಯನ್ನು ಕೂಡ ಬದಗಿಸುತ್ತಾರೆ. ಇಲ್ಲಿ ಪಂಚಕರ್ಮ ಧರಿಸಿಯ ಚಿಕಿತ್ಸೆಯು ನೀಡಲಾಗುತ್ತಿದೆ. ಇದರಲ್ಲಿ ಸುಮಾರು 60-70 ವಿಧಧ ಚಿಕಿತ್ಸೆ ನೀಡಬಹುದು. ಇಲ್ಲಿ ಸುಮಾರು 300 ವಿಧಧ ಬೆಷ್ಟಿಗಳು ಡೇಲರಿಯತ್ತವೆ.

1989-90 ರಲ್ಲಿ ಪ್ರಾರಂಭವಾದ ಈ ಆಸ್ತ್ರೇಯು

- ಹೊರರೋಗಿಗಳ ವಿಭಾಗ
- ಒಳರೋಗಿಗಳ ವಿಭಾಗ
- ಟಿ.ಬಿ ವಾಡ
- ಪ್ರಾಥಮಿಕ ಡ್ಯೂತ್ ತಪಾಸಣೆ ಕೇಂದ್ರ
- ಆಸ್ತ್ರೇ ಸಮಾಲೋಚನೆ ವಿಭಾಗ
- ಟ್ರೈ-ಕರ್ರೊ
- ಪ್ರಯೋಗಾಲಯ

- ಜಿಪ್‌ಫಾಲರು
- ಶ್ರೀನಿಂಗ್ ಹಾಲ್. ಈ ಎಲ್ಲಾ ಸೌಲಭ್ಯಗಳನ್ನು ಹೊಂದಿದೆ. ಡಾ.ಬಸ್‌ವರಾಜ್ ಹಾಗು ಡಾ.ಸುಧಾ ಇಲ್ಲಿ ಯಾವಾಗಲು ಲಭ್ಯವಿರುತ್ತಾರೆ. ಉಳಿದ ತಜ್ಞ ವೈದ್ಯರು ಕೂಡ ಅಲ್ಲಿಗೆ ಬಂದು ಕಾರ್ಯನಿರ್ವಹಿಸುತ್ತಾರೆ.

ಎ. ವಿಚೇಕಾನಂದ ಗಿರಿಜನ ಶೈಕ್ಷಿಕ ಕೇಂದ್ರ

1984 ರಲ್ಲಿ ಗಿರಿಜನ ಮಕ್ಕಳು ಶೈಕ್ಷಣಿ ನೀಡುವುದಕ್ಕಾಗಿ ಈ ಶಾಲೆಯು ಪ್ರಾರಂಭಗೊಂಡಿತು. ಇಲ್ಲಿ ಸುಮಾರು 400 ಗಿರಿಜನ ಮಕ್ಕಳು ಓದುತ್ತಿದ್ದಾರೆ. ಈ ಶಾಲೆಯು ವಿಶೇಷವಾಗಿ ಜೀನುಕುರುಬ ಮಕ್ಕಳಿಗಾಗಿ ಪ್ರಾರಂಭಿಸಿದ್ದಾರೆ. ಕಾರಣ ಉಳಿದ ಆದಿವಾಸಿಗಳಾದ ಕಾಡು ಕುರುಬ, ಯರವ, ಘಟೆಯ, ಸೋಲಿಗ ಇವರುಗಳು ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ. ಹಾಗು ಬಾಹ್ಯಿತ್ವಾದರ್ಥದರೆ ಜೀನು ಕುರುಬರು ಎಲ್ಲಾ ಸಾಮಾಜಿಕ ಶೈಕ್ಷಣಿಕ ದೂರ ಉಳಿದಿದ್ದಾರೆ. ಇವರನ್ನು ಸಮಾಜದ ಮುಖ್ಯವಾಹಿನಿಗೆ ತರುವನಿಟ್ಟನ್ನಲ್ಲಿ ಇವರ ಮಕ್ಕಳಿಗೆ ಶೈಕ್ಷಣಿ ಒದಗಿಸುವುದು ಬಂಂಬಾ ಮುಖ್ಯವಾದ ವಿಷಯವಾಗಿತ್ತು. ಆದ್ದರಿಂದ ಈ ಶಾಲೆಯು ಪ್ರಾರಂಭಗೊಳಿಸಲಾಯಿತು. ಪ್ರಾರಂಭದಲ್ಲಿ ಕೇವಲ 13 ಮಕ್ಕಳನ್ನು ಹೊಂದಿದ್ದ ಈ ಶಾಲೆಯು ಇಂದು ಸುಮಾರು 400 ಮಕ್ಕಳಿಗೆ ಪ್ರೇರಿತರ ಶೈಕ್ಷಣಿವನ್ನು ನೀಡುತ್ತಿದೆ.

ನನ್ನ ಅನೀಸಿಕೆ:

ಸಮಾಜದ ಮುಖ್ಯವಾಹಿನಿಗೆ ಈ ಗಿರಿಜನರನ್ನು ತರುವ ನಿಟ್ಟಿನಲ್ಲಿ ಎಸ್.ವಿ.ವೈ.ಎಮ್. ಈ ಶಾಲೆಯ ಮುಖ್ಯಾಂತರ ತನ್ನ ಗುರಿಯನ್ನು ತಲುಪುವುತ್ತ ಕಾಲಿದುಕಿದೆ. ಏಕೆಂದರೆ ಆದಿವಾಸಿ ಮಕ್ಕಳನ್ನು ಬಂದು ಕಚೇ ಒಗ್ಗುಟಿಸಿ ಅವರಿಗೆ ಶೈಕ್ಷಣಿ ನೀಡುವುದು ಅಪ್ಪು ಸುಳಭವ ವಿಷಯವಲ್ಲ. ಈಗಲೂ ಕೂಡ ಕೆಲವು ಮಕ್ಕಳ ಯಾರಿಗೂ ಹೇಳದೆ-ಕೇಳದೆ ಓಡಿಹೋಗುವ ಉದಾಹರಣೆಯನ್ನು ನಾವು ಅಲ್ಲಿ ಕೇಳಿದಾಗ ಅಂತಹ ಮಕ್ಕಳ ಜವಾಬ್ದಾರಿಯನ್ನು ಆಯಾ ಕ್ಷಾಸ್ ಟೀಚರ್‌ಗಳೇ ತೆಗೆದುಕೊಂಡು ಅವರ ಹಾಡಿಗಳಿಗೆ ಹೋಗಿ ಅವರನ್ನು ಪುನಃ ಶಾಲೆಗೆ ಕರೆತರುವಲ್ಲಿ ಅಲ್ಲಿನ ಶಿಕ್ಷಕರು ತಂಬಾ ಪ್ರಯೋಜನಿತಿದ್ದಾರೆ.

ಅವರ ಪ್ರಯೋಜನ ಫಲವಾಗಿ ಈಗ 400 ಮಕ್ಕಳು ಅಲ್ಲಿ ವಿಧ್ಯಾಭ್ಯಾಸ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೋಸ ಸಮಾಜದ ನಿರ್ಮಾಣಕ್ಕೆ ಇವರಿಗೆ ಕೊಡುಗೆಯು ಒಂದಾಗಿರುತ್ತದೆ. ಇಲ್ಲಿ ಮಕ್ಕಳಿಗೆ ಸುಂದರ ವಾತಾವರಣ, ಪ್ರಕೃತಿಯ ಮೂಲಿಲ್ಲಿಯೇ ಪರಂ. ಒಂದನೇ ತರಗತಿಯಿಂದ ಹತ್ತನೇ ತರಗತಿಯಿರುವರೂ ಇಲ್ಲಿ ಬೇರೆ ಬೇರೆ ಕ್ಷಾಸ್ ರೂಪಗಳಿವೆ. ಅವುಗಳು ನೋಡಲು ಹಾಡಿಯ ಮನಗಳನ್ನು ಹೋಲುತ್ತದೆ ಆದರೂ ಒಳಗಡೆ ಸುಜ್ಞತೆ ಅಧ್ಯಾತ್ಮ ಕಲಿಕಾ ಸಾಮಗ್ರಿಗಳವೆ, ಮತ್ತೆ ಇಲ್ಲಿ ಸುಜ್ಞತೆ ಗ್ರಂಥಾಲಯ, ಪ್ರಯೋಗಾಲಯ, ಅಂದ ಮೈದಾನವಿದೆ. ಗ್ರಂಥಾಲಯದಲ್ಲಿ ಸುಮಾರು 8500 ಶ್ರುತಿಗಳಿಂದ್ದು, 21 ಕಂಪ್ಯೂಟರ್‌ಗಳವೆ.

ಇಲ್ಲಿ 314 ಗಿರಿಜನ ಮಕ್ಕಳು ವಸತಿ ಸೌಲಭ್ಯವನ್ನು ಪಡೆಯುತ್ತಿದ್ದಾರೆ. 25 ಜನ ಶಿಕ್ಷಕರು ಈ ಶಾಲೆಯಲ್ಲಿ ಬೋಧಿಸುತ್ತಿದ್ದಾರೆ. ನಾನು ಎಸ್.ವಿ.ವೈ.ಎಮ್. ನಲ್ಲಿ ಬಾಲೀಯಲ್ಲಿರುವ ಜಾಗ್ತಾ ಭಾರತಿ ಎಷ್ಟುವ ಕಾರ್ಯತ್ವಮಾನ ಅಡಿಯಲ್ಲಿ ಬಂದು ದಿನದ ತರಬೇತಿಯಲ್ಲಿ ಪಾಲ್ಯೂಂಡಿದ್ದೇನು. ಈ ಕಾರ್ಯತ್ವಮಾನವು ಬಂದು ಮಾಡುವುದಾಗಿ ಕಾರ್ಯನಿರ್ವಹಿಸುತ್ತದೆ. ಅಂದರೆ ಇದೊಂದು ಬೀದಿನಾಟಕದ ತಂಡ ಎಸ್.ವಿ.ವೈ.ಎಮ್.ನಲ್ಲಿಯೇ ಕಾರ್ಯ ನಿರ್ವಹಿಸುವ ವಿವಿಧ ವಿಭಾಗಗಳ ಯಾವುದು ಸ್ವಯಂ ಪ್ರೋತ್ಸಾಹಿಸಿದ್ದಾರೆ. ಈ ಬೀದಿನಾಟಕಗಳಲ್ಲಿ ಭಾಗಿಯಾಗಿ ಆದಿವಾಸಿಗಳು ಇರುವ ಸ್ಥಳಗಳಿಗೆ ಹೋಗಿ ಅವರಿಗೆ ಸ್ವಭಾವ, ಗಭ್ರಣೆ ಅರೋಗ್ಯ, ಬಾಳಂತಿ ಆರೋಗ್ಯ ಬಾಲ್ಯವಿಷಾಹ, ಮುಂತಾದ ವಿಷಯಗಳ ಕುರಿತು ಅರಿವನ್ನು ಮಾಡಿಸುವ ಕಾರ್ಯತ್ವಮಾನವಾಗಿದೆ.

➤ ನಾನು ಖಾರಪ್ಪರದ ಹಾಡಿ, ಆನೆಮಾಳ, ಹುಗಸೆಕ್ಪ್ಲೇಟ್ ಹಾಡಿ . ಕೆಂಪ್ಲೇಟ್ ಹಾಡಿ, ಈ ಎಲ್ಲಾ ಸ್ಟ್ರೆಚ್‌ಗಳಲ್ಲಿ ನಡೆದ ಜಾಗ್ಯತ ಭಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನು. ಈ ತಂಡದಲ್ಲಿ ಕೆವೆಳಾದ ಬಸವರಾಜು, ಕಲಾವಿದರಾದ ರವಿ, ಲೀಲಾಧರ, ಕಬಾನ, ದಿನಕರ್, ಗೋಪಾಲಸ್ವಾಮಿ ಇದ್ದರು .ಹಾಗೆಯೇ ಕೆನ್ಸ್‌ಲಿಂಗ್ ವಿಭಾಗದಲ್ಲಿಯೂ ನಾನು ಅಲ್ಲಿನ ಕೆನ್ಸ್‌ಲರ್ ನಾಗರ್ತ್ವ ಅವರೊಂದಿಗೆ ಒಂದು ದಿನ ಏಕ್ಕಣಿಗಾಗಿ ಹೇಗೆ ಅವರು ರೋಗಿಗಳಿಗೆ ಕೆನ್ಸ್‌ಲಿಂಗ್ ಮಾಡುತ್ತಾರೆ ? ಯಾವ ಯಾವ ವಿಷಯಗಳ ಬಗ್ಗೆ ಕೆನ್ಸ್‌ಲಿಂಗ್ ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡೇನು. ಅಂದಿನ ದಿನ ಹೆಚ್.ಐ.ವಿ (AIDS) ಇರುವ 3 ಜನರಿಗೆ ಕೆನ್ಸ್‌ಲಿಂಗ್ ನೀಡಲಾಯಿತು .

ನನ್ನ ಕಲಿಕೆ

- ಜಾಗ್ಯತ ಭಾರತಿ ಕಾರ್ಯಕ್ರಮದಿಂದ ಅದಿವಾಸಿಗಳಿಗೆ ಅರೋಗ್ಯದ ವಿಷಯಗಳ ಬಗ್ಗೆ ಅವರಿಗೆ ಅಧ್ಯೇತಸ್ವಭಾಗಿ ಈ ಕಾರ್ಯಕ್ರಮವು ಒಂದು ಪ್ರಯತ್ನ ಪಡುತ್ತಿದೆ.
- ಇಲ್ಲಿನ ಯಾವುದೇ - ಯಾವತೆಯರಲ್ಲಿ ಹಾಗು ಇವರುಗಳಿಗೆ ನಿರ್ದೇಶನ ನೀಡುವ ಹಿರಿಯಾಲ್ಲಿಯೂ ಕೆಮಿಟ್‌ಮೆಂಟ್.
- ಕೆನ್ಸ್‌ಲಿಂಗ್ ವಿಭಾಗದಲ್ಲಿ ಕಾರ್ಯನಿರ್ವಹಣಿಸುವ ಕೆನ್ಸ್‌ಲರ್‌ಗಳು ಅವರ ಹತ್ತಿರ ಬರುವ ರೋಗಿಗಳಿಗೆ ಅವರೊಂದಿಗೆ ಅಪ್ತ ಸಮಾಲೋಚನೆ ನಡೆಸಿ ಕೊನೆಗೆ ರೋಗಿಯು ಅಲ್ಲಿಂದ ಹೊರಹೊನುವ ಸಂದರ್ಭದಲ್ಲಿ ತನ್ನ ಅತಿಂಥನ್ನು ಕಡಿಮೆಮಾಡಿಕೊಂಡು ಪ್ರಃಃ ಉತ್ತಮ ಅರೋಗ್ಯಕರೆ ಜೀವನ ನಡೆಸುವ ಅಶಾಭಾವನೆಯೊಂದಿಗೆ ಮರಳುತ್ತಾರೆ.
- ಇದರಿಂದ ತಿಳಿಯುತ್ತದೆ ಕೆನ್ಸ್‌ಲರ್‌ಗಳು ಪುಂಬಾ ರೋಗಿಯ ಮನಸ್ಸಿಗೆ ಹಸ್ತಿರವಾಗಿ ಅಪ್ತಸಮಾಲೋಚನೆ ನಡೆಸಿ ಅವರಿಗೆ ಪ್ರಃಃ ಭರವಸೆಯಲ್ಲಿ ಹಿಂದಿರುಗುವಲ್ಲಿ ಸಫಲರಾಗಿದ್ದಾರೆ. ಇಲ್ಲಿ ಅವರ ಮಾತಿನ ಶೈಲಿ, ವಿಷಯಗಳನ್ನು ಅಧ್ಯೇತಸ್ವಭಾಗಿ ಮುಂದಿನ ದಿನಗಳಲ್ಲಿ ವಿನು ಮಾಡಬೇಕು ಎಂಬ ವಿಷಯಗಳನ್ನು ಉತ್ತಮ ರೀತಿಯಲ್ಲಿ ಹೇಳಲಾಗುತ್ತಿದೆ. ಈ ಎಲ್ಲಾ ಕೌಶಲ್ಯಗಳು ಇವರಲ್ಲಿ.

ಬ. ಯೋಗಕ್ಕೇಮ ಸಮಿತಿ

ನಾನು ವಿ.ಎವ್.ಎಚ್.ನಲ್ಲಿಯೇ ಇರುವ ಯೋಗಕ್ಕೇಮ ಸಮಿತಿಯಲ್ಲಿ ಮೆಡಿಕಲ್ ಸೋಸಿಯಲ್ ವರ್ಕರ್‌ ಆದಂತಹ ಜಂಪ್ರಮ್ ಅವರೊಂದಿಗೆ ಯೋಗ ಕ್ಲೀವು ಸಮಿತಿಯ ಬಗ್ಗೆ ತಿಳಿದುಕೊಳ್ಳಲು ಅವರೊಂದಿಗೆ ಕುಳಿತು ವಿಭೇಕುತ್ತಿರುತ್ತಿರು. ಸಂಪ್ರಮ್ ಅವರು ಎರಡು ದಿನಗಳಲ್ಲಿ ತಮ್ಮ ಕೆಲಸಕಾರ್ಯಗಳ ಬಗ್ಗೆ ಸವಿವರವಾಗಿ ತಿಳಿಸಿಕೊಳ್ಳುತ್ತಾರೆ. ಇವರು ರೋಗಿ ಕಲ್ಯಾಣಕಾಗಿ ತಮ್ಮ ಸಮಯವನ್ನು ಕಾಯ್ದಿರಿಸಿದ್ದಾರೆ. ಯಾವುದೆ ಸಮಯದಲ್ಲಿ ರೋಗಿಯು ಇವರ ಹತ್ತಿರ ಬಂದರೂ ಅವರಿಗೆ ಅವಕಾಶಪಡಿಸಬಹುದು ಮಾಡಿಕ್ಕೊಂಡಿರುತ್ತಾರೆ.

ಇವರ ಕಾರ್ಯಗಳನ್ನು ಈ ಕೆಳಗಿನಂತೆ ವಿವರಿಸಬಹುದಾಗಿದೆ.

1. ಜನನ ಪ್ರಮಾಣ ಪತ್ರ, ವೈದ್ಯಕೀಯ ಪ್ರಮಾಣಪತ್ರ ಕೊಡಿಸುವುದು.
2. ಯೋಗ ಅಳ್ಳಿಕೇಶನ್ ಘಾರ್ಮ.
3. ಮುಡಿಲು ಕಿಟ್.
4. ರೆಪರೆನ್ ಲೆಟರ್.
5. ಜನರಲ್ ಕೆನ್ಸ್‌ಲಿಂಗ್.
6. ರಿಯಾಲಿಟಿ ಕೊಡಿಸುವುದು.

7. ರಕ್ತ ಒದಗಿಸುವುದು.
8. ವಾದರ್ ರೊಂಡ್
9. ಮಾಹಿತಿ ನಿಡುವುದು .
10. ಯಶಸ್ವಿ ಯೋಜನೆ ಬಗ್ಗೆ ಮಾಹಿತಿ ನಿಡುವುದು.

ಕಲೆಕ್ಟೆ

1. ಯೋಗಕ್ಕೇಮ ಸಮಿತಿಯು ನಿಜವಾಗಿಯು ಬಡತನದಲ್ಲಿರುವ, ತಮ್ಮ ಅರೋಗ್ಯಕ್ಕಾಗಿ ಹಣ ಭರಿಸೋದಕ್ಕೆ ಆಗದೇ ಇರುವಂತಹ ಜನರಿಗೆ ಪುಂಬಾ ಸಹಾಯಕರವಾಗಿದೆ. ಏಕೆಂದರೆ ವಿ.ಎಚ್.ಎಎ.ನಲ್ಲಿ ಗಿರಿಜನರಿಗೆ ಶೇ 80% ರಷ್ಟು ರಿಯಾಯಿತಿ ಇದೆ. ಆದರೆ ಉಳಿದ ಸಮುದಾಯದವರಲ್ಲಿಯೂ ಪುಂಬಾ ಕಡುಬಡವರಿರುವುದರಿಂದ ನಿಜವಾಗಿಯು ಅವಶ್ಯಕತೆ ಇರುವ ರೋಗಿಗಳಿಗೆ ಸರಿಯಾದ ಮಾರ್ಗದರ್ಶನ, ಅರೋಗ್ಯಸೇವೆಗಳನ್ನು ಕೊಡಿಸುವುದರಲ್ಲಿ ಯೋಗಕ್ಕೇಮ ಸಮಿತಿಯು ಪುಂಬಾ ಜನರ ನೇರವಿಗೆ ಬಂದಿದೆ. ಈ ತರಹದ ಸಮಿತಿಯು ಎಲ್ಲ ಪ್ರಸಿದ್ಧ ಆಸ್ತ್ರೋಗಳಲ್ಲಿಯೂ ಇದ್ದರೆ ಪುಂಬಾ ಪ್ರಯೋಜನಕಾರಿಯಾಗುತ್ತದೆ.
2. ರೋಗಿಯು ತನ್ನ ನೋವನ್ನು ಇರುವ ಪರಿಸ್ಥಿತಿಯನ್ನು ಅಲ್ಲಿನ ಕೌನ್ಸಿಲರ್ ಜೂತೆ ಹಂಚಿಕೊಳ್ಳಲ್ಪಟ್ಟು ಹಾಗು ಅವರ ನೋವಿಗೆ ಸಮಾಧಾನ ಹೇಳುವ ರೀತಿಯ ಅತ್ಯುಂತ ಪ್ರಮುಖವಾದದ್ದು. ಪ್ರತಿಯೋಬ್ಧಾರೋಗಿಯ ನೋವು ಬೇರೆ ಬೇರೆಯಾಗಿರುತ್ತೆ. ಅರ್ಥಿಕ, ಮಾನಸಿಕ, ವ್ಯಾಯಿಕ, ಸಂಸಾರಕ ಈ ಎಲ್ಲ ವಿಷಯಗಳನ್ನು ತಿಳಿದುಕೊಂಡು ಅವರೊಂದಿಗೆ ಆಪ್ಸಮೆಲೋಚನೆ ನಡೆಸುವುದು ಪುಂಬಾ ಮಹತ್ವದ ವಿಷಯವಾಗಿದೆ ಇಲ್ಲಿ ಆಲೀಸುವಿಕೆ, ತಾಳ್ಳು ಸಂವಹನ ಶೈಲಿ, ಎಲ್ಲವು ಮುಖ್ಯವಾದವುಗಳಾಗಿವೆ.

ಮರುದಿನ ನಾನು ಡಾ. ಪದ್ಜಾ ಡಾ.ಮಧುರ, ಹಾಗು ದೇವಾಂಬ ನ್ಯಾರ್ ಅವರೊಂದಿಗೆ ಹೆರಿಗೆ ಸಂಧಭದರಲ್ಲಿ ನಾನು ವೀಕ್ಷಣೆಗಾಗಿ ಹೆರಿಗೆ ವಾಡನ್ಯಾಲ್ದೆನ್ನು. ಹೆರಿಗೆ ಸಂಧಭದರಲ್ಲಿ ತಾಯಿಯು ಅನುಭವಿಸುವ ಆ ನೋವು, ಇಡೀ ಆ ಪ್ರಯೋಧಿಯನ್ನು ನೋಡಿ ಭಯುವಾಗಿತ್ತು. ನನಗೆ ರೆಕ್ ನೋಡಿ ತಲೆ ಸುತ್ತು ಬಂದ ಕಾರಣ ಸರಿಯಾಗಿ ಎಲ್ಲವನ್ನು ವಿಳುಸಲು ಸಾಧ್ಯವಾಗಲಿಲ್ಲ. ಸ್ಕ್ರಿಪ್ತ ಸಮಯದ ನಂತರ ನಾನು ಪ್ರಃನಃ ಆ ಕೊರಿಡಿಗೆ ಹೋಗಿ ಮಗುವಿನ ಸ್ಕ್ರಿಪ್ತಾಳಿಸುವುದು, ತೊಕ, ಹಾಗು ಆ ಮಹಿಳೆಯ ಒಷ್ಟಿಗೆಯ ಮೇರೆಗೆ ಅವರಿಗೆ ಕಾಪ್ರೋ-ಟಿ ಹಾಕಲಾಗಿತ್ತು. ಈ ಎಲ್ಲಾದರ ವಿಳುಕೆಯಿಂದ ನನಗೆ ಈ ನೋವು ಕೇವಲ ಮಹಿಳೆಯ ಮಾತ್ರ ಅನುಭವಿಸುವಂತೆ ಮಾಡಿದ ಈ ಪ್ರಕೃತಿಯ ಮೇಲೆಯೂ ಕೋಪಬಂತು.

ಹೇಳು ಹುಟ್ಟಿಂದ ಒಂದಿಳ್ಳು ಒಂದು ರೀತಿಯ ನೋವನ್ನು ಅನುಭವಿಸುತ್ತ ಬೆಳೆಯುತ್ತಾಳೆ, ನಂತರವು ಕೂಡ ಸಂಸಾರದ ಭಾರವನ್ನು ಹೆಚ್ಚು ಜೀವನ ಸಾಗಿಸುತ್ತಾಳೆ. ಇವೆಲ್ಲ ಕ್ಷೇತ್ರ-ನೋವಗಳ ನಡುವೆಯೇ ಈ ತಾಯಿಯಾಗುವ ಬಯಕೆ. ಈ ಬಯಕೆಯ ಈಡೇರಿಕೊಂಗಿ 9 ತಿಂಗಳ ಕಾಲ ತನ್ನ ಗಭ್ರತದಲ್ಲಿ ಇನ್ನೊಂದು ಜೀವಕ್ಕೆ ನೆಲ್ಲಿಕೊಟ್ಟಿ ಅದನ್ನು ಕಾಪಾಡಿಕೊಳ್ಳಬಲ್ಲಿ ಅವಲು ಅನುಭವಿಸುವ ಆ ನೋವು ! ಅವಲುಗೆ ಅದು ನೋವೇ ಅಲ್ಲಾ. ಅದೊಂದು ಸುಂದರ ಅನುಭವ. ಅಂತಹ ಸಮಯದಲ್ಲಿ ಸ್ಕ್ರಿಪ್ತ ಎಳ್ಳರತ್ಸ್ವದರೂ ತಾಯಿ -ಮಗುವಿಗೂ ಅಪಾಯಿ ನಂತರ ಈ ಜಗತ್ತಿಗೆ ಮಹತ್ವಾದ ಜೀವವನ್ನು ಉಡುಗೊರೆಯಾಗಿ ನೀಡುವ ದಿನ. ಅಬ್ಜಾ! ಆ ದಿನ ನಿಜವಾಗಿಯು ಪ್ರತಿಯೋಬ್ಧ ಹೆಣ್ಣೆಗೂ ಮರುಜನ್ಮಾಗಿದೆ.

ಒ. ಹೊರ ರೋಗಿಗಳ ವಿಭಾಗ ಓ.ಎಡಿ.

ನಾನು ಶೇ ರೋಗ ಮತ್ತು ಪ್ರಸೂತಿ ತಡ್ಡಾದ ಡಾ. ಪದ್ಜಾ ಹಾಗು ಡಾ. ಮಧುರ ಅವರೊಂದಿಗೆ ಹೊರ ರೋಗಿಗಳ ವಿಭಾಗದಲ್ಲಿ ವೀಕ್ಷಣೆಗಾಗಿ ಕುಳಿತುಕೊಂಡಿದ್ದೇನು. ಸುಮಾರು ಮಹಿಳೆಯರು ಉರಿಮಾತ್ರ, ವಾಟಿ, ಹೊಟ್ಟಿ ನೋವು, ಬಿಳಿಮುಟ್ಟಿ, ಯುನಿಯಲ್ಲಿ ಕಡತ ಈ ತರಹದ ಸಮಸ್ಯೆಗಳನ್ನು ಹೊಂದಿದ್ದ ಮಹಿಳೆಯರು ಚಿಕಿತ್ಸೆಗಾಗಿ ಬಂದಿದ್ದರು. ಪದ್ಜಾ ಮೇರಂ ಅವರು ನನಗೆ ತಮ್ಮ ಬಿಡುವಿನ ವೇಳೆಯಲ್ಲಿ

ನಾನು ಈ ರೋಗಗಳಿಗೆ ಕಾರಣ ಏನು, ಯಾಕೆ ಹೀಗಾಗುತ್ತೇ ಇದರಿಂದ ಮುಂದಿನ ದಿನಗಳಲ್ಲಾಗುವ ಪರಿಸ್ಥಾಮ ಏನು. ಇದರಿಂದ ಮಹಿಳೆಯು ಅನುಭವಿಸುವ ನೋವನ್ನು ಕಡಿಮೆಗೊಳಿಸಬಹುದು.

ಎಷ್ಟು ಸಮಯದಲ್ಲಿ ಎಂಬ ನನ್ನ ವೆಲ್ಲಾ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದರು. ಜನನಾಂಗ ಮಾರ್ಗ ಸೇರಂಪು, ಗಭ್ರಣೆಯು ಅನುಭವಿಸುವ ಕೆಳಕ್ಕೊಂಡಿರುವ ಬಗ್ಗೆ ತೀಳಿಸಿಕೊಂಡ್ರು. ಮರುಂದಿನ ನಾನು ಡಾ.ಬಿಂದು ಅವರೊಂದಿಗೆ ಒ.ಪಿ.ಡಿಯಲ್ಲಿದ್ದೆನು. ಬೆಂದು ಮೇಡಂ ಅವರೊಂದಿಗೆ ಗಭ್ರಣಿರೋಧಕಗಳು, ಮುಕ್ಕೆನ ಹೊಂದರೆ, ಕಾಪ್ರೋ-ಟಿ ಬಗ್ಗೆ, ಬೇಡವಾದ ಮನು ಇಜ್ಞಾಗ ಏನು ಹೈಡ್ರೋಇಡ್ ಚಿಕಿತ್ಸೆ ಕೊಡುತ್ತಾರೆ. ಗಭ್ರಣಿರೋಧಕ ಮಾತ್ರಗಳು, ಗಭ್ರಣಾಪಾತ್ರ, ಈ ವೆಲ್ಲಾ ವಿಷಯಗಳ ಬಗ್ಗೆ ಚರ್ಚೆ ಸಿದೆನು.

ನಂತರ ನಾನು ಕೂಡ ಅವರೊಂದಿಗೆ ಮಹಿಳೆಯರನ್ನು ಜನನಾಂಗ ಪರೀಕ್ಷೆಯನ್ನು ಮಾಡುವಾಗ ಏಕೆಂಬುತ್ತಿದ್ದೆ. ಅವರು ನನಗೆ ಕೆಲವು ವಿಷಯಗಳನ್ನು ತೀಳಿಸಿಕೊಂಡುತ್ತಿದ್ದರು.

ಮಾರನೆಯ ದಿನವೂ ಕೂಡ ನಾನು ಡಾ.ಬಿಂದು ಅವರೊಂದಿಗೆ ಒ.ಪಿ.ಡಿ ಯಲ್ಲಿದ್ದೆನು. ನಾಕ್ಕು ಮಹಿಳೆಯರು ಹೆಲವಾರು ಸಮಸ್ಯೆಯನ್ನು ಹೊತ್ತು ಬರುತ್ತಿದ್ದರು. ಗಭ್ರಣೆಯರು ಕೆಬ್ಬಿಣಾಂಕರ ಕೊರತೆಯಿಂದ ಬಳಲ್ತಿದ್ದರು. ಅಂತವರಿಗೆ ಮಾತ್ರ ಹಾಗು ಸರಿಯಾದ ಸಮಯದಲ್ಲಿ ಹೊಷ್ಟಿಕೆ ಆಹಾರ ನೇರವನ್ನೆ ಬಗ್ಗೆ ತೀಳಿಸಿಕೊಟ್ಟರು.

2.2 ಹೃಣಿಸೂರು ತಾಲೂಕಿನ ಹೆಚ್ಚಾಳ ಹಾಡಿಯ ಭೇಟಿ

1950 ರಿಂದಬಳಾ ಸೋಲಿಗರು ಹೆಚ್ಚಾಗಿ ಮೃಸುರು ಜಲ್ಲೆಯ ಹೆಚ್ಚಿದಿ. ಕೋಟಿ, ಹುಣಿಸೂರು, ಚಾಮರಾಜನಗರ, ಕೋಳಿಗಳಲ್ಲ, ಬಿಳಿಗಿರಿಂಗನಬೆಟ್ಟ ಮಹಡೆಶ್ವರಬೆಟ್ಟ, ಈ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ರಾಜ್ಯದಲ್ಲಿ ಶೇ.೯೦ ರಷ್ಟು ಸೋಲಿಗರು ಚಾಮರಾಜನಗರದಲ್ಲಿ ಕಂಡುಬರುತ್ತಾರೆ. ಇವರ ನೇಲಗಳಿಗೆ “ಪೋಡು” ಎಂದು ಕರೆಯುತ್ತಾರೆ. ಇವರು ಕನ್ನಡ ಮತ್ತು ತಮಿಳು ಮಾತನಾಡುತ್ತಾರೆ.

ಸೋಲಿಗರಲ್ಲಿ ಒಳಬಾಂಧವ್ಯದ ಹಲವು ಪ್ರಭೇದಗಳಿವೆ.

1. ಉರು ಸೋಲಿಗರು
2. ಕಾಡು ಸೋಲಿಗರು
3. ಮಲೆ ಸೋಲಿಗರು
4. ಉರು ಬತ್ತಿ ಸೋಲಿಗರು
5. ಬುರಡೆ ಸೋಲಿಗರು
6. ದೇವರ ಸೋಲಿಗರು

ಇವರಲ್ಲಿ 5 ಕುಲ, 7 ಕು 14 ಕುಲದ ಪ್ರಭೇದಗಳಿವೆ. 5 ಕುಲದ ಸೋಲಿಗರ ಕುಲದೇವತೆ ಸಿದ್ದೇಶ್ವರ, ಹೊಂಗೆಮರ ಇವರ ಕುಲದ ಚಿಕ್ಕೆ, ಇವರು ಯಾವುದೇ ಕಾರಣಕ್ಕೂ ಮೊಂಗೆಮರವನ್ನು ಕಡಿಯುವುದಾಗಲಿ. ಸುದುವುದಾಗಲಿ, ಮಾಡುವುದಿಲ ಅಲುಕುಲದವರ ಕುಲದೇವತೆ ಕೃತ್ಯದೇವರು, ಮಹಾದೇಶ್ವರ, ಜಡಸ್ಥಾಮಿ, ಕಾರಂತ್ಯ. ಇವರು ಹಿಂದು ಮತಾವಲಂಬಿಗಳು. ಇವರು ಸಮಸುಲದಲ್ಲಿ ಏಷಾಪಾಗುವಂತಿಲ್ಲ.

ಸೋಲಿಗರು ಹೊಸರಾಗಿ ಹೆಚ್ಚು, ರೊಟ್ಟಿಹೆಚ್ಚು ಮನಿಹೆಚ್ಚು ಸುಂಕಲಮೈಸಹಚ್ಚು ಮಾರಿಹೆಚ್ಚು. ಈ ಎಲ್ಲ ಹೆಚ್ಚಾಗಳನ್ನು ಅಚರಿಸುತ್ತಾರೆ. ಇವರ ಸಾಕ್ಷರತೆ ಪ್ರಮಾಣ ಶೇಕಡೆ 74% ಮಾತ್ರ.

ಕಮಳು:- ಕನಾಂಟಿಕಲ್ಲಿ ಮೂಲತಃ ಕುಮ್ಮಿ ಬೇಸಾಯ, ಕಾಡು ಉತ್ತನ್ನ ಸಂಗ್ರಹಣೆ ಹಾಗೂ ಬೇಟಿ, ಕಾಡಿನಲ್ಲಿ ಹೇರಳವಾಗಿ ಲಭ್ಯವಿರುವ ಬಿದಿರಿನಿಂದ ಬುಟ್ಟಿ ಹೇಳಿಯುತ್ತಾರೆ.

ಹೆಚ್ಚಾಗೆ 30 ಮನೆಗಳಿರುವ ಒಂದು ಸೋಲಿಗರ ಹಾಡಿಯಾಗಿದ್ದು ಸುಮಾರು ವರ್ಷಗಳಿಂದ ಕಾಡಿನಲ್ಲಿ ವಾಸವಾಗಿರುವ ಸೋಲಿಗರು ಇತ್ತಿಚಿಗೆ ಹಲವಾರು ಸಂಖ್ಯೆ-ಸಂಸ್ಕರಣೆಗಳ ಪ್ರಯೋಧ ಹಲವಾಗಿ ಇಲ್ಲಿನ ಮಕ್ಕಳು ವಿದ್ಯಾರ್ಥಿಗಳನ್ನು ಪಡೆಯುತ್ತಿದ್ದಾರೆ. ಸೋಲಿಗ ಮಕ್ಕಳಾಗಿಯೆ ಮೂರಾಸೂಲಿನಲ್ಲಿ ವಸಗಿರುತ್ತ ಹಾಲೀಯು ಗುಂಪುಗಳನ್ನು ರಚಿಸಿಕೊಂಡು ತಮ್ಮ ಆದಾಯದಲ್ಲಿಯೇ ಸ್ವಲ್ಪ ಹಣವನ್ನು ಉಳಿತಾಯ ಮಾಡುತ್ತಿದ್ದಾರೆ. ಈ ಹಾಡಿಯಲ್ಲಿ ಮಕ್ಕಳಿಗಾಗಿ ಅಂಗನವಾಡಿ ಕೇಂದ್ರವು ಇದೆ. ಇದರಲ್ಲಿ ಅಲ್ಲಿಯವರೇ ಆದಂತಹ ನಾಗಮ್ಮೆ ಎನ್ನುವವರು ಅಂ.ಕಾ.ಕ. ಕಾರ್ಯನಿರ್ವಹಿಸುತ್ತಿದ್ದಾರೆ. ಇಲ್ಲಿನ ಜನರು ನಮ್ಮೆನ್ನು ಅಕ್ಷಯ ಆಕ್ಷಯತಯಿಂದ ಸೋಜಿಕೊಂಡರು. ಅಲ್ಲದೆ ತಮ್ಮ ಸಮುದಾಯದ ಬಗ್ಗೆ ನಾಕ್ಕಿ ವಿಷಯಗಳನ್ನು ಅಲ್ಲಿನ ಹಿಂಱಿಯರು ಹಾಗು ಕೆಲವು ಯುವಕರು ನಮಗೆ ತಿಳಿಸಿಕೊಳ್ಳಬೇಕು. ಇಂತಹ ಆಕ್ಷಯ ಮನ್ಮಿತಿಯ ಜನರಲ್ಲಿ ನಮಗೆ ಅಕ್ಷಯ ಶ್ರಿಯರಾದ ಸಂಪ್ರಾದಾಯಿಕ ಜಿಷಢಿಯನ್ನು ಸುಮಾರು ವರ್ಷಗಳಿಂದ ನೀಡುತ್ತಾ ಬಂದಿರುವ ರಾಜ್ಯಪ್ರಶಸ್ತಿ ವಿಜೇತೆ ಮಾಸ್ತಮ್ಮ ನಮಗೆ ಜಿಷಢಿ ಸಸ್ಯಗಳ ಬಗ್ಗೆ ತಿಳಿಸಿಕೊಳ್ಳಬೇಕು.

ಇವರು ಮುಖ್ಯವಾಗಿ ಹೆಣ್ಣುಮಕ್ಕಳಿಗೆ ಸಂಬಂಧಿಸಿದ ರೋಗಗಳಿಗೆ ಜಿಷಢಿಯನ್ನು ನೀಡುತ್ತಾರೆ. ಉದಾ: ಬಿಳಿಮುಟ್ಟು, ಕೆಂಪುಮುಟ್ಟು, ಅಧಿಕ ರಕ್ತಸ್ತೂಪ, ಮುಟ್ಟಿನ ಸಮಯದಲ್ಲಿನ ಹೊಟ್ಟನೋಪ್ಯಾಚಮ್ರಾಯಿಲೆ, ಇತ್ಯಾದಿ ರೋಗಗಳಿಗೆ ಮಾಸ್ತಮ್ಮ ಸುಮಾರು ವರ್ಷಗಳಿಂದ ಜಿಷಢಿಯನ್ನು ನೀಡುತ್ತಿದ್ದಾರೆ. ಇವರ ಹತ್ತಿರ ಹೂರ ರಾಜ್ಯಗಳಿಂದಲು ಜನ ಬಂದು ಜಿಷಢಿಯನ್ನು ಪಡೆಯುತ್ತಿದ್ದಾರೆ ಹಾಗು ಗುಣಮುಖರಾಗಿದ್ದಾರೆ.

ಇಂದಿನ ಆಧುನಿಕ ವೈದ್ಯಪದ್ದತಿಯ ಭರಾಟೆಯಲ್ಲಿಯ ತಮ್ಮ ಪೂರ್ವಜರು ಹೇಳಿಕೊಂಡಿ ಜಿಷಢಿಯನ್ನು ಮುಂದುವರೆಸಿಕೊಂಡು ರಾಜ್ಯ ಹಾಗು ಹೊರರಾಜ್ಯಗಳಲ್ಲಿಯು ಜನಶ್ರಿಯತಯನ್ನು ಪಡೆದಿದ್ದಾರೆ.

3.0 ನೆರೆಹಾವಳಿ ಮತ್ತು ಅರೋಗ್ಯ

3.1 ನೆರೆ ಹಾವಳಿ- ಜಾಗ್ತ ಮಹಿಳಾ ಸಂಖೆಟನೆ ಪ್ರೋತ್ಸಾಳ ಭೇಟಿ (ಮಾನ್ಯ ತಾಲೂಕ ಮತ್ತು ಲಂಗಸಗೂರು ತಾಲೂಕು)

ನಾನು ಹಾಗೂ ಪ್ರೇಮ ದಾಸ ಅವರು ಪ್ರಕೃತಿಯ ವಿಕೋಪಕ್ಕೆ ತುತ್ತಾದ ನೆರೆಹಾವಳಿಯಿಂದ ಬಳಲ್ಪಟ್ಟದ್ದ ಮಾನ್ಯ ತಾಲೂಕಿನ ಕೆಲವು ಹಳ್ಳಿಗಳ ಭೇಟಿ ಹಾಗೂ ಅಲ್ಲಿನ ನಿಜಾತಿಯನ್ನು ತಿಳಿಯಲು ಪ್ರೋತ್ಸಾಳ ಭೇಟಿ ನೀಡಿದ್ದು. ಭಳಗಿನ ಜಾವ ನಮಗೆ ಮೊದಲಿಗೆ ಕಂಡುಬಂದದ್ದು ದುರ್ಗತಿ ಮಾರ್ಗ. ಅದೇ ಪ್ರೋತ್ಸಾಳ ಸೇತುವೆ ಹುಸಿದುಹೋಗಿತ್ತು. ಅಂತಹ ಭಯಂಕರವಾದ ದೃಶ್ಯ ಅದು ಹೇಗೆ ಬಿಡಿರಬಹುದು ಎಂದು ಉಗಳಿಸಿಕೊಳ್ಳಲೂ ಅಸಾಧ್ಯ ಅಂತಹ ದೋಡ್ಡ ಸೇತುವೆಯ ಸ್ಥಿತಿ ಹೀಗಿರುವಾಗ ಇನ್ನೂ ಮನಗಳ, ಆಸ್ತಿ ಪಾಸ್ತಿಗಳ ಸ್ಥಿತಿ ಹೇಗಾಗಿರಬಾರದು ಎಂದು ಅಲ್ಲಿಒಳನೆ ಬಂತು.

ಅಲ್ಲಿ ನಮಗೆ ಹತ್ತೆಲು- ಇಳಿಯಲು ಇರುವುದು ಬಂದೇ ದಾರಿ ಅದು ಕಟ್ಟಿಗೆಯಿಂದ ತಯಾರಿಸಿದ ಏಣಿ. ಸ್ವಲ್ಪ ಎಚ್ಚರ ತಪ್ಪಿದರೂ ಕಂಡಕ್ಕೆ ಬಿಳಿವುದು ಗ್ರಾಹಿಸಿದೆ. ಅಲ್ಲಿನ ಇಡೀ ಸಂಚಾರಿ ವ್ಯವಸ್ಥೆಯೇ ಹದಗೆಟ್ಟಿತ್ತು. ಆದರೆ ಅಲ್ಲಿನ ಜನರಿಗೆ ಅದೇ ಗಿಡಿ ಮುದಕ್ಕು, ಹಂಗಸರು, ಮಕ್ಕಳು ಪ್ರಾಣವನ್ನು ಕ್ಷಯಿಸ್ತಿರುಹೊಂದುತ್ತೇ ಆ ವಿಳೀಯನ್ನು ಹತ್ತಿ ಇಳಿದು ಮುಂದಿನ ಉಗರಿಗೆ ಪ್ರಯಾಣ ಮಾಡುತ್ತಿದ್ದರು.

ನಾವು ಕೂಡ ಹಾಗೆಯೇ ನಮ್ಮ ಜೆ.ಎಂ.ಎಸ್ ಕಫೀರಿಯನ್ನು ತಲುಪಿದ್ದೇವೆ. ಅಲ್ಲಿ ಪ್ರಸ್ತರಗಳ, ರಾತಿ, ಹಾಸಿಗೆ, ಹೂಡಿಕೆಗಳ ಚೆಲ್ಲು ಟೀಲ್ಲಿ ಸಾಕಷ್ಟು ವಸ್ತುಗಳು ನೀರಿಗೆ ಹರಿದುಹೋಗಿದ್ದು. ದಾವಿಲಾಟಿಗಳು ನೀರಿನಲ್ಲಿ ತೇಲಿಕೊಂಡಿದ್ದು. ಇಷ್ಟೆಲ್ಲಾ ಆಗಿದ್ದರೂ ನಮಗೆ ನಾವು ಸಮಾಧಾನ ತಂಡಕೊಂಡದ್ದು. ಅಲ್ಲಿನ ಜಿಲ್ಲಿಯಲ್ಲಿ ಮಕ್ಕಳ ಯಾವುದೇ ಸಾಪ್ತ-ನೋವಾಗಿದೇ ಹಾರಾಗಿರುವ ವಿಷಯ.

ನಂತರ ನಾವೆಲ್ಲರೂ ಬಂದು ಏಟಿಂಗ್ ಪ್ರಾರಂಭಿಸಿದ್ದು. ಜೆ.ಎಂ.ಎಸ್‌ನಲ್ಲಿ ಕಾರ್ಯಾನ್ವಯಣಿಕಾರ್ತಿಕ್ ಮತ್ತು ಕಾರ್ಯಾನ್ವಯಣಿಕಾರ್ತಿಕ್ ಶಾಯ್ರ್ ಕರ್ತರು, ಸಂಚಾಲಕಿಯರು ಅಲ್ಲಿನ ಶಾಲೆಯ ಶಿಕ್ಷಕರು ಅಲ್ಲಿ ನಡೆದ ಸ್ಥಿತಿಯನ್ನು ನಮಗೆ ವಿವರಿಸಿದರು. ಅಂದಿನ ದಿನ ನಿಜವಾಗಿಯೂ ದೇವರು ನಮ್ಮನ್ನು ನಮ್ಮ ಮಕ್ಕಳನ್ನು ರಕ್ಷಿಸಿದ ಏಂಬ ಮಾತ್ರ ಕೇಳಿ ಬಂತು. ಅಲ್ಲಿ ಕಾರ್ಯಾನ್ವಯಣಿಕಾರ್ತಿಕ್ ಪ್ರಾರಂಭಿಸುತ್ತಿರುವ ಸುತ್ತೀಲ್ ಕಾಗೂ ಪದ್ದತಿ ಟೀಕರ್. ಕರಿಯಪ್ಪ ಇವರುಗಳ ದೃಷ್ಟಿ, ಸಮಯ ಪ್ರಜ್ಞ ನಿಜವಾಗಿಯೂ ಮುಂದೆ ಆಗುವ ಅನಾಮತವನ್ನು ತಪ್ಪಿಸಿತ್ತು.

ಅಲ್ಲಿನ ಸಂಚಾಲಕಿಯರು ತಾವು ಕಂಡ, ಕೇಳಿದ, ಭೇಟಿ ನೀಡಿದ ಹಳ್ಳಿಗಳ ಪರಿಸ್ಥಿತಿ ಅಲ್ಲಿನ ಜನರ ಜೀವನ, ಎಲ್ಲಾ ವಿಷಯಗಳ ಬಗ್ಗೆ ವಿವರಿಸಿದರು.

ರಾತ್ರಿಸುಮಾರು 10 ಗಂಟೆಗೆ ಜೆ.ಎಂ.ಎಸ್ ಕಫೀರಿಗೆ ನೀರು ಮಗ್ನಿಟ್‌ ಮಕ್ಕಳನ್ನು ತ್ರಾಪ್ತೀಸಿನಲ್ಲಿ ಚರ್ಚೆನಲ್ಲಿರುವ ಹಾಸ್ಪಿಲ್‌ಗೆ ಕೆಲಸಿದರು. ನಂತರ ವಾಪಸು ಬರುವುದ್ದರಲ್ಲಿ ನೀರು ತಂಬಾ ಬಂಡಿತ್ತು. ಜೆ.ಎಂ.ಎಸ್ ಎಲ್ಲಾ ಸಮಾನುಗಳು ನೀರಿನಲ್ಲಿ ತೇಲಿ ಹರಿದು ಹೋದವು. ಅಲ್ಲಿನ ಟೀರ್ಕೋಟ್ ಅಭರಣಗಳು ಕೂಡ ನೀರಿನಲ್ಲಿ ಹರಿದುಹೋಗಿವೆ. ಕೆಲವು ಕೆಲಸಕ್ಕೆ ಬಾರದೇ ನಾಶವಾಗಿವೆ. ಹಾಗೆ ಅಲ್ಲಿನ ಜೀವಿನ ಗೊಬ್ಬರ ನಾಶವಾಗಿದೆ. ಈ ಎಲ್ಲಾ ವಿಷಯಗಳನ್ನು ತಿಳಿಸಿದರು.

ಕೆಲವು ಉಗರುಗಳು ತಂಬಾ ಸಂಕ್ಷೇಪದಲ್ಲಿವೆ, ಸಂಪೂರ್ಣ ಮನೆ ಆಸ್ತಿ ಪಾಸ್ತಿ ನಾಶವಾಗಿವೆ ಉದಾ: ನಲಗಂದಿನ್ನು, ಉಲಗನುಂಟಿ, ದೇವಿಪ್ರಾರ, ಜೀಲಪವಿರ್, ಯಿಡಿವಾಳ, ಚಿತ್ತಾಲಿ, ಚಿಂತಮಾನದೊಡ್ಡಿ, ಗೋನವಾರ, ಯಿಡಿವಾಳ, ಹೀಗೆ ಮಾನ್ಯ ಹಾಗೂ ಸಿಂಧನುರು ತಾಲೂಕಿನ ಹಳ್ಳಿಗಳ ಬಗ್ಗೆ ತಿಳಿದಬಂತು. ಸಾಕಷ್ಟು ರೈತರ ಬೇಕೆ ನಾಶವಾಗಿದೆ, ಹೂಲದಲ್ಲಿ ಹಾಕಿದ್ದ ಪಂಚ ಸೆಟೆ ಗಳು ಹರಿದು ಹೋಗೇವೆ. ಜಾನುವಾರುಗಳು ನೀರಿಗೆ ಅವು ತಿಳಿಸಿದರೆ.

ಹೀಗೆ ಒಂದಲ್ಲಿ ಎರಡಲ್ಲಿ ಈಡಿ ಉತ್ತರ ಕನಾರಾಟಕದ ಜನರ ಬದುಕು ಚಿಂತಾಜನಕವಾಗಿದೆ.

ಈಗಾಗಲೇ ಜೆ.ಎಂ.ಎಸ್‌ನ ಸಂಚಾಲಕರು ಹೀಗೆ ಹೋಗಿ ಸರ್ವ ಮಾಡುತ್ತಿರುವುದರಿಂದ ಈ ಎಲ್ಲಾ ವಿಷಯಗಳ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ದೊರೆಯಿತು.

ಅಲ್ಲಿ ಕೆಲವು ಹೆಚ್ಚಳಲ್ಲಿ ಸರ್ಕಾರದಿಂದ ಮನೆ ಮನೆ ಸರ್ವ ಮಾಡುತ್ತಿದ್ದುರೆ. ಇನ್ನು ಕೆಲವು ಕಡೆ ಜಿಲ್ಲೆ ಪರಂಭಾಯಿತಿ, ಅಂಗನವಾಡಿ ಸೂಪರ್ ವೈಜ್ಯಾ, ಕಾರ್ಯಕರ್ತೆಯರೂ ಸರ್ವ ಪ್ರಾರಂಭಿಸಿದ್ದಾರೆ ಎಂದು ತಿಳಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಮುಂದಿನ ದಿನಗಳಲ್ಲಿ ಯಾವರೀತಿ ಕಾರ್ಯಕ್ರೇಗೋಳಿಬಂದು ಎಂಬುದರ ಬಗ್ಗೆ ಚರ್ಚೆಸಲಾಯಿತು.

- ಏಕ್ಸ್‌ಪ್ರೈಸ್
- ಸರ್ವೆ
- ನೈಜ ಸ್ಥಿತಿಯ ಅಧ್ಯಯನ
- ಸರ್ವೆಯ ಕ್ಲಾಡಿಕರೆಣ

ಈ ವಿಷಯಗಳನ್ನು ಚರ್ಚೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ನಿಜವಾಗಿಯೂ ಅತಂತ ಸ್ಥಿತಿಯಲ್ಲಿರುವ ದಲಿತರಿಗೆ, ದೂರಕ್ಕೆ ಕೊಡುವುದೇ ಮುಖ್ಯ ಉದ್ದೇಶ ಎಂದು ತಿಳಿಸಿದರು.

ಜೊತೆಗೆ ತಮ್ಮಿಂದಾಗಬಹುದಾದ ಸಹಾಯ ಎನು? ಯಾವ ರೀತಿ ಯಾರಿಗೆ, ಯಾವಾಗ, ಎಷ್ಟು? ಎಂಬ ವಿಷಯಗಳು ಚರ್ಚೆಯಾದವು.

ಈ ಎಲ್ಲಾ ವಿಷಯಗಳನ್ನು ಮಾತನಾಡಿದ ನಂತರ ಜಾಗೀರ್ ಪನ್ನೂರ್ ಎಂಬ ಹೆಚ್ಚಿನಲ್ಲಿ ದಲಿತರು ತಮ್ಮ ಆಹಾರ ಧಾರ್ಗಳನ್ನು ಕಳೆದುಕೊಂಡು, ಅವುಗಳು ಮೇಲಕ್ಕೆ ಬಂದು ಈಗ ಸೇವಿಸಲೂ ಏನೂ ಇಲ್ಲದೆ ಪರದಾಡುತ್ತಿದ್ದಾರೆ ಎಂಬ ವಿಷಯ ತಿಳಿದು ಬಂತು. ಆ ಉರಿಗೆ ದಲಿತರಿಗೆ 1 ಕುಟುಂಬಕ್ಕೆ 25 ಕೆಜಿ ಆಕ್ಕಿ ಹಾಗೂ 2 ಕೆಜಿ ಬೇಳೆ ಕೊಡುವುದಾಗಿ ನಿರ್ದರ್ಶಿಸಲಾಯಿತು.

ನಮ್ಮ ಜೊತೆಗೆ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸುವ ಒಬ್ಬ ಕಾರ್ಯಕರ್ತರು ಬಂದು ತಮ್ಮ ಅನುಸಿಕ್ತಿಗಳನ್ನು ಹಂಚಿಕೊಂಡರು. ಅವರು ಈ ನೇರಯಲ್ಲಿ ಸಾಕಷ್ಟು ಜನರು ತಮ್ಮ ಮನೆಯ ಹಷ್ಟುಪತ್ರ, ಪಾಠ, ವಿದ್ಯಾರ್ಥಿಗಳ ಅಂಕಪಟೆ ಯಾವುದೇ ದಾಖಲಾತಿಗಳು ಕಳೆದುಹೋಗಿದ್ದರೆ. ಅಂತರಂಭನ್ನು ಗುರುತಿಸಿ ಅವರಿಂದ ತಪತಿಲ್ಲದ್ದು ಅವರಿಗೆ ಅರ್ಜಿ ಸಲ್ಲಿಸಲು ಹೇಳಿ ತಕ್ಷಣ ಆ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ಅವರಿಗೆ ಅವರ ದಾಖಲಾತಿಗಳು ಮರಳಿಸಿರುತ್ತವೆ ಎಂಬ ವಿಷಯ ತಿಳಿಸಿದರು. ನಮ್ಮ ಸಂಚಾಲಕರು ಈಗ ಹೆಚ್ಚಿನ ಭೇಟಿಮಾಡಿದಾಗ ಈ ವಿಷಯವನ್ನು ತಿಳಿಸುತ್ತಿದ್ದಾರೆ.

ನಂತರ ನಾನು ಜೆ.ಎಂ.ಎಸ್‌ನ ಸಂಚಾಲಕರು ಮನಂದಮ್ಮೆ ಅವರೊಂದಿಗೆ ದುಮಕಿ ಎಂಬ ಹೆಚ್ಚಿನ ಭೇಟಿ ನೀಡಿದನು. ದುಮತಿಯಲ್ಲಿಯೂ ಕೂಡ ನೇರಹಾಖಳಿಯಿಂದ ಜನರ ಜೀವನ ಚಿಂತಾಜನಕವಾಗಿದ್ದು ಕಂಡುಬಂತು. ದುಮತಿಯಲ್ಲಿರುವ ಸಾಮಾಜಿಕಾಯಿ ಮಹಿಳಾ ಸಂಘದ ಎಲ್ಲಾ ಸದಸ್ಯರ ಮನೆಗಳು ಬಿದ್ದಿರುವುದು ಕಣ್ಣಿಗೆ ಗೋಚರಿಸಲು. ಮನೆಯಲ್ಲಿ ಸಂಗ್ರಹಿಸಿದ್ದ ಆಹಾರ-ಧಾನ್ಯ, ಅಡುಗೆ ಸಾಮಾನು, ಹೊ ಎಲ್ಲವೂ ನಾಶವಾಗಿದ್ದವು.

ಇಲ್ಲಿ ಕುಡಿಯುವ ನೀರಿಗಾಗಿ ಸುಮಾರು ಒಂದು ಕೆಲೋ ಏಂಟರ್ ನಡೆಯುತ್ತಾ ಹೋಗಿ ನೀರು ತರಬೇಕಾಗಿದೆ. ಅಲ್ಲದೆ ಇಲ್ಲಿನ ಜನರು ಹಳ್ಳದ ನೀರನ್ನೇ ಉಪಯೋಗಿಸಲು ಪ್ರಾರಂಭಿಸಿದ್ದಾರೆ. ಅದು ಕುಡಿಯಲು ಯೋಗ್ಯವಲ್ಲದಿದ್ದರೂ ಅದು ಅನಿವಾರ್ಯವಾಗಿದೆ. ಮಳೆಯಿಂದ ಜಾನುವಾರುಗಳು, ಸಾಕು ಪ್ರಾಣಿಗಳು ಸತ್ತು ಹೊಗಿರುವುದಾಗಿ ಹೇಳಿದರು. ಇಲ್ಲಿಯವರೆಗೆ ಯಾವುದೇ ಸರ್ಕಾರಿ ಸೌಲಭ್ಯ ದೊರೆತಿಲ್ಲ. ಕೇವಲ 2 ದಿನ ಮಾತ್ರ ಗಂಜಕೇಂದ್ರ ತರೆದಿದ್ದರು.

ಕಾಗ ಉರಿನಲ್ಲಿ ಸಾಕಷ್ಟು ತಿಪ್ಪಗುಂಡಿ, ಚರಂಡಿಗಳಲ್ಲಿ ಸಾಕಷ್ಟು ನೀರು ನಿಂತು ದುರ್ವಾಸನೆ ಬರುತ್ತಿದೆ. ಸಾಕಷ್ಟು ಸೊಳ್ಳು, ನೋಂಗಳು ಹಾಗಿವೆ.

ಕುಗಾಗಲೇ ಇಲ್ಲಿನ ಜನರಿಗೆ ಜ್ಞಾರ, ವಾಂತಿ ಭೇಧಿ ನೆಗಡಿ, ಕೈತಾಲು ನೋವು ಪ್ರಾರಂಭವಾಗಿವೆ. ಈ ಕಾಯಿಲೆಗಳಿಗೆ ಚಕ್ಕಿಸ್ತೆಯು ಕೂಡ ಸರಿಯಾಗಿ ದೊರೆಯುತ್ತಿಲ್ಲ.

ಆರೋಗ್ಯ ಇಲಾಖೆಯಿಂದ ಕೇವಲ ನೀರಿನಲ್ಲಿ ಹಾಕಲು ಮಾತ್ರಗಳನ್ನು ಹೊಟ್ಟಿದ್ದಾರೆಯೇ ಹೊರತು. ಯಾವುದೇ ರೀತಿಯ ಬ್ಲೂಚಿಂಗ್ ಪೋಡರ್, ಪ್ರತಿಬಂಧಕ ವಿಧಾನಗಳನ್ನು ತೆಗೆದುಕೊಂಡಿಲ್ಲ.

ಕೇವಲ 40. ಕಾ. ಕ ಮಾತ್ರ ವಿಶರಿಸಿದ್ದಾರೆಯೇ ಹೊರತು ವ್ಯಾದ್ಯಾಥಿಕಾರಿಗಳಾಗಲೇ, ಎ.ಎನ್.ಎಂ ಯಾರು ಈ ಹಳ್ಳಿಗೆ ಭೇಟಿ ನೀಡಿಲ್ಲ.

ಅಲ್ಲಿನ ಗಾವು ಲೆಕ್ಕಿಗೆ ಮನೆಗಳ ಸರ್ವೇಯನ್ನು ಪ್ರಾರಂಭಿಸಿದ್ದಾರೆ, ಆದರೆ ಸೂಕ್ತ ಸಹಾಯ - ಸೌಲಭ್ಯ ಇವರಿಗೆ ದೊರೆತಿಲ್ಲ.

ಅದೇ ಉರಿನಲ್ಲಿ ಇನ್ನೂಂದು ಮಾಯಾವತಿ ಮಹಿಳಾ ಸಂಘದಲ್ಲಿ 12 ಜನ ಸದಸ್ಯರಿದ್ದಾರೆ. ಅವರಲ್ಲಿಯೂ ಕೆಲವು ಜನರ ಮನೆಯೋಳಿಗೆ ನೀರು ನುಗ್ಗಿದೆ. ಮನೆಯ ಮೆಲ್ಲಾವನೆಯೆ ಶೀಕೆಗಳು ಹಾರಿಮೋಗಿವೆ. ಉಳಿದಂತೆ ಇವರೂ ಸಹ ನೀರಿನ, ಆರೋಗ್ಯದ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ.

ನಂತರ ನಾವು ವಲ್ಲಾಂದಿನ್ನಿಂದ ಎನ್ನುವ ಹಳ್ಳಿಗೆ ಭೇಟಿ ನೀಡಿದಾಗ ಅಲ್ಲಿನ ಮಹಾಶಕ್ತಿ ಮಹಿಳಾ ಸಂಘದ ಸದಸ್ಯರು ನನಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ವಿವರಿಸಿದರು. ಇಲ್ಲಿಯೂ ಕೂಡ ನೀರು ಮನೆಯೋಳಿಗೆ ನುಗ್ಗಿ-ಹಳೆಯ ಮನೆಗಳು ಬಿದ್ದು ಇವರು ಸಂಗ್ರಹಿಸಿದ ಆಹಾರಗಳು ಸಿಕ್ಕಿಕೊಂಡು, ಮೊಳಕೆಯೋಡು ಈಗ ತಿನ್ನಲೂ ಏನು ಇಲ್ಲದ ಅತಿಂತು ಸ್ಥಿತಿಯಲ್ಲಿದ್ದಾರೆ. ಇಲ್ಲಿನ ಜನರೂ ಕೂಡ ಹಳ್ಳದ ನೀರನ್ನೇ ಬಿಳಿಸುತ್ತಿದ್ದಾರೆ. ಅದೇ ಕುಡಿಯುತ್ತಿದ್ದಾರೆ. ಉರಿನಲ್ಲಿ ಇದುವರೆಗೂ ಗಂಜಕೇಂದ್ರ ಪ್ರಾರಂಭವಾಗಿಲ್ಲ ಹಾಗೂ ಯಾವುದೇ ಸರ್ಕಾರಿ ಸೌಲಭ್ಯಗಳು ಸಿಕ್ಕಿಲ್ಲ.

ಅಲ್ಲಿ ಹುಸೇನಮ್‌ಫೇರಪ್ಪ ಎನ್ನುವ ಮಹಿಳೆಯು ತಮ್ಮ ಮನೆಯನ್ನು ವೀಕ್ಷಿಸಲು ಹೇಳಿದಾಗ ಅಲ್ಲಿ ನಾವು ಬಿದ್ದ ಮನೆಯಲ್ಲಿ ಅವರ ಮನೆಯ ಸಾಮಾನು ಆಹಾರ ಧಾನ್ಯಗಳ ಚೀಲ ಸಿಕ್ಕಿಕೊಂಡಿದ್ದನ್ನು ಕಂಡೆವು. ಈ ಉರಿನಲ್ಲಿಯೂ ಕೂಡ ಸುಮಾರು ಮನೆಗಳು ಬಿದ್ದು ಹೋಗಿವೆ.

10-10-2009 ರಂದು ಪುನಃ ಜೀ.ಎಂ.ಎಸ್ ನ ಕಾರ್ಯಕರ್ತರು, ಸಂಚಾಲಕಿಯರು, ಶಿಕ್ಷಕ ವ್ಯಂದ ಹಾಗೂ ವಿಮುಕ್ತಿ ಸಂಸ್ಥೆಯಿಂದ ಥಾದರ್ ಅರುಣ, ಪ್ರೇಮ್ ದಾಸ್, ಹಾಗೂ ನಾನು ಕೂಡ ಈ ಮೀಟಿಂಗ್ ನಲ್ಲಿ ಭಾಗಿಯಾಗಿದ್ದನು.

ಈ ಮೀಟಿಂಗ್ ನಲ್ಲಿ ನಮಗೆ ಸರ್ಕಾರವು ಕೆಲವು ಹಳ್ಳಿಗಳನ್ನು ಸಂಪೂರ್ಣ ಹಾನಿಗೊಳಗಾದ ಹಳ್ಳಿಗಳಿಂದ ಪರಿಗೆಂಸಿದೆ ಎಂಬುದು ತಿಳಿದುಬಂತು. ಜೂಕಾರು, ದದ್ದುಲು, ಮರಕಂದಿನ್ನಿಂದಿಲ್ಲ, ಜಿಕಲಪರ್ವ, ರಾಜಲಬಂಡ, ತಿಮಾಪುರ, ಮಲಗುಂಜ. ಈ ಹಳ್ಳಿಗಳು ಸರ್ಕಾರದ ಸೌಲಭ್ಯನ್ನು ಪಡೆಯುವ ಹಳ್ಳಿಗಳಾಗಿವೆ.

ఈ మీటింగ్ నల్లి సంకూలికయరు తావు ముందిన దినగళల్లి పట్టగళగ హోదాగ, నిజ స్క్రీతియ బగ్గె తీళుచొండు యాలగే యావ రీతియాగి కాగూ సకారద గమనక్కే తరబేకు ఎందు జిఫిససలాయితు. అల్లదే అల్లియే జాగ్రత మహిళా సంపాదన మత్తె విముక్తి సంస్థలు ఎరడూ ఒట్టుగ్గి సేరిచొండు ఈ నేరహావళయ బగ్గ కాయి నివాహిసుపుదు సూక్తె మత్తె సమంజన ఎంబ అభిపూర్యు ఎల్లరిందలూ కేళబంపు. అద్యకుమగుళవాగి అల్లియే బిందు “నేరహావళ శుంధన సమితి ప్రోత్సాహ” ఎంబ సమితయన్ను రజిసలాయితు. జాగ్రత మహిళా సంపాదన వెతియిద సునందమ్మ అవరన్న కాయినివాహపకరాగి కాగూ ఆరుణ్ ఘాదర్ అవరన్న విముక్తి సంస్థయింద కాయినివాహపకరాగి ఆయ్యమాడలాయితు.

మధ్యాహ్నద నంతర నాను కరియప్ప మరియుమ్మ రూతమ్మ అవమోదిగే జాగీరా పన్నురిసట్లిమువ దలిత మహిళయిగి అల్లిన 2 సంఘద సదస్యిగి లక్ష్మి కాగూ చేంగ ఏకరణ కాగూ మలగుంచి గ్రామవన్న భేట నీడిదేను.

మలగుంచి గ్రామక్కే హోగువాగ ఆ దారియిన్న నేనిసికొండరే అదు సరిహోగలు ఇన్నేష్టు వెషాగకూ చేంగో, అల్లియపరిగి అల్లిన జనర జీవన హేగో ఎందు ఆతంకవాగుత్తదే.

నాను కరియప్ప అవమోదిగే బైట్ నల్లి మలగుంది గ్రామక్కే హోగువాగ కాళాగి హోద రస్తెగళు, దారియుదక్కు కల్పుగళ రాతి, తగ్గు, కండకగళు, ముఖుగళు, ఆ రస్తెయల్లి నమ్మ బైకెన్ను స్వప్న దూర దూడికొండు, స్వప్న నావు కులుకొండు ఆగో ఇగో మలగుంచి గ్రామవన్న తలుపిదేవు.

అల్లి నమగే కండు బందధ్య ఉఱిన స్క్రీ ఇడీ ఉఱిగే ఉరో ఇల్లవాగిదే. దలితరు వాసిసువ స్క్రుజల్లి ఒచ్చరు కాబుత్తల్లి ఎల్లు మనెగళు నెలసమవాగివే. అల్లి కండధ్య కేవల కల్లు, మణ్ణు, మనెగళు, బిధ్య అవర వస్తుగళు, ఆకార ధాన్యగళు ఎల్లు అల్లియే హరిషిహోగిద్దపు. రస్తెయల్లి బరువాగ కరించో సరచురాచు టి.సి గళు కాగూ కరించో కంబగళు నెలగచ్చిద్దపు. ఆ ఉరినల్లి స్కూలన మౌన ఆవరిశితు. ఇడీ ఉఱిన జనరు దూరదల్లి రోజిన మేలే వాసిసుత్తిద్ద దృక్క మనకలుకితు.

మనే – ఆస్తి – పాస్తి, జానువారగళు, దినబళకెయ వస్తు, వసగళు, తలెయ మేలొండు సూదు ఇల్లద స్క్రీ అవరదాగిత్తు కేవల ప్లాస్టిక్ టీఎస్ (తాడపాల) మేలే హకిక ముక్కలు మరియన్న కట్టికొండు గంజికేంద్రుడల్లి ఉటిమాడి, అతీ కీఎసాయాద స్క్రీయల్లి అల్లిన జనరు బటిరవాగితు.

3.2 నేర వేడిత ప్రదేశ బదామి (బాగలకోణి జిల్లా)

దినాంక 23/10/2009 రందు నాను బదామియ నేరహావళయ ప్రదేశద ఏల్లకే కాగూ అల్లిన పరిస్కారియ అధ్యయనక్కాగి భేటి నీడిదేను. ముల్లువాగి నాను ఇల్లి ఆరోగ్యక్కే సంబంధిసిద విషయగళన్న తీళుచొల్పలు ప్రయక్తిసిదెను. అదరల్లియూ మహిళయర మత్తె ముక్కల ఆరోగ్యచ స్క్రీటిగితియ ఇంతక ప్రకృతి విశోభగళాదాగ పుంబా బింతాజనక స్క్రీటియల్లి ఇంతారే.

నాను స్వీస్ మేడం, నపీన్, లావ్స్ కాగూ KARDS సంస్థయ కాయికార్యరాద తంశర్, ప్రకాశ్, బాలు అవమోదిగే మీటింగ్ నల్లి భాగియాగిద్దెను. ఈ మీటింగ్ నల్లి నావు క్లేశ్

ಭೇಟಿಗೆ ಹೋದಾಗ ಸಮುದಾಯದ ಹಿನ್ನಲ್ಲಿ, ಈಗಿರುವ ಸ್ಥಿತಿ, ನೆರೆ ಬಂದ ಮೇಲೆ ಅವರ ಆರೋಗ್ಯದ ಸ್ಥಿತಿ ಹೇಗಿವೆ. ತಿ.ಹೆಚ್.ಸಿ. ಉಪಕ್ರೋಧಗಳು ಕಾರ್ಯ ಹಾಗೂ ಜವಾಬ್ದಾರಿಗಳೇನು? ತಾತ್ತ್ವಾಲಿ ಲೆಡ್‌ಗಳು ಪ್ರಾರಂಭಗೊಂಡಿವೆಯೇ ಎಂದು ತಿಳಿಯುವುದು, ಎಪ್ಪು ಸುಖಂಬಗಳು ಈ ಲೆಡ್‌ಗಳ ಸೌಕರ್ಯ ಹೊಂದಿದೆ. ವಿಧವೆಯರು, ಅಂಗವಿಕಲರು. ಭೂಹಿನರು, ಗಭೀರೇಯರು, 0-6 ವರ್ಷದ ಮಕ್ಕಳನ್ನು ಹೊಂದಿರುವ ಮಹಿಳೆಯರು ಈ ಎಲ್ಲರ ಮಾಹಿತಿ, ಅನುಭವವೂ ಬೇರೆ ಬೇರೆಯಾಗಿರುತ್ತವೆ ಆದ್ದರಿಂದ ಈ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಸೂಕ್ತ ಎಂದು ಚರ್ಚಿಸಲಾಯಿತು.

ನಂತರ ನಾವು ಮರುದಿನ ಮನ್ನೇರಿ ಎಂಬ ಗ್ರಾಮಕ್ಕೆ ಭೇಟಿ ಕೊಡುವುದರ ಬಗ್ಗೆ ಚರ್ಚಿಸಲಾಯಿತು. ಅಲ್ಲದೆ ಬಾಗಲಕೋಟಿ ಜಿಲ್ಲೆಯಲ್ಲಿ 36 ಜನ ಈ ನೆರೆಯಿಂದ ಸ್ತಿದ್ದೂರೆ ಹಾಗೂ ಇಲ್ಲಿನ 19 ಗ್ರಾಮಗಳ ಸಂಪೂರ್ಣ ಮುಖುಗಡೆಗೊಂಡಿವೆ. ಇವುಗಳ ಸ್ಥಳಾಂತರವಾಗಬೇಕಿದೆ ಎಂಬ ವಿಷಯಗಳನ್ನು ಚರ್ಚಿಸಲಾಯಿತು.

ಮರುದಿನ ಬೇಳೆಗ್ಗೆ ನಾವೆಲ್ಲರೂ ಮನ್ನೇರಿ ಎಂಬ ಗ್ರಾಮಕ್ಕೆ ಭೇಟಿ ನೀಡಿದೆವೆ.

ಇಲ್ಲಿ ನಾನು ಹೊಳೆಸ್ತೇ ಬಾಪವ್ಯ ರೇಣುವ್ಯ ಎಂಬುವವರನ್ನು ಮನಭೇಟಿ ಮಾಡಿ ವಿಕಾಸಿಸಿದಾಗ, ಅವರು ಸುಮಾರು 10 ಗಂಟೆ ರಾತ್ರಿಯ ವೇళೆ ಹೊಳೆಯ ನೀರು ಸುಗ್ರಿತು. ನಾವು ನಮ್ಮ ಮಕ್ಕಳು, ಪ್ರಾಯಗಳನ್ನು ತೆಗೆದುಕೊಂಡು ಜಾಲಿಪಳ್ಳಿ ಶಾಲೆಯಲ್ಲಿ ತಂಗಿದ್ದೇವೆ. ರಾತ್ರಿ ಹೋಗುವ ಸಂದರ್ಭದಲ್ಲಿ ಕ್ತುಲಲ್ಲಿ ಬಿದ್ದು ಕ್ಯು-ಕಾಲುಗಳಿಗೆ ಪಟ್ಟಿ ಬಿದ್ದು ಗಾಯವಾಗಿವೆ.

ಜಯಶ್ರೀ/ರಾಮಪ್ಪ ಎಂಬ ಬಾಣಂತಿಯು ಹೋಗುವಾಗ ಅವರಿಗೆ ಆಪ್ರೇಶನ್ ಆಗಿತ್ತೇ ಅವರ ಹೊಲಿಗಳು ಕಿತ್ತು ಹೋಗಿವೆ. ಗಭೀರೇ ಬಾಣಂತಿಯಿರಿಗೆ ನೀರಿನಿಂದ ಶೀತೆ, ಜ್ಞರ್ ಬಂದಿತ್ತು ಮಕ್ಕಳು ಕೂಡ ಶೀತೆ, ಜ್ಞರ್. ಕೆಮ್ಮಿನಿಂದ ಬಳಲುತ್ತಿದ್ದರು. ಈಗಲೂ ಇವರು ಹೊಳೆಯ ನೀರನ್ನು ಹಾಗೆಯೇ ಸುಡಿಯುತ್ತಿದ್ದಾರೆ. ಅದನ್ನು ಶುದ್ಧಿಕರಣಗೊಳಿಸಲು ಯಾವುದೇ ಮಾಹಿತಿ ಇವರಿಗ್ಲು ನೀರು ಬಂದಾಗ ಅವರು ಉಳಿದುಕೊಂಡ ಶಾಲೆಯಲ್ಲಿ ಎಲ್ಲರೂ ಜೊತೆಗೂಡಿ ಇಳ್ಳಿದ್ದರಿಂದ ಯಾವಾಗಿಯೀರು, ಮಹಿಳೆಯರಿಗೆ ಮುತ್ತಿಂತೆ ಬಂದವರಿಗೆ ತುಂಬಾ ಸಮಸ್ಯೆಯಾಯಿತು. ಅವರು ದಿನದಲ್ಲಿ ಕೇವಲ ಏರಂತ ಸಲ ಮತ್ತು ಮೂತ್ರ, ಮಲ ವಿಸರ್ಜನೆ ಮತ್ತಿರೆ ಕಾರ್ಯಗಳನ್ನು ಮುಗಿಸಿಕೊಳ್ಳಬೇಕಾಗಿತ್ತು. ಅಲ್ಲಿ ಯಾವುದೇ ಶೌಚಲಯದ ಸ್ವಾಸ್ಥ್ಯ ಇರಲಿಲ್ಲ, ಬೆಳೆಗಿನ ಜಾವ ಹಾಗೂ ರಾತ್ರಿ ವೇಳೆಯಲ್ಲಿ ಮತ್ತು ಇವರು ಈ ಕಾರ್ಯಗಳನ್ನು ಮುಗಿಸಿಕೊಳ್ಳುತ್ತಿದ್ದರು.

ಈಗಲೂ ಇವರುಗಳು ಹೊಲಿದಲ್ಲಿಯೇ ಶೌಚಕ್ಕೆ ಹೋಗಬೇಕಾಗಿದೆ. ಇಲ್ಲಿ ಶೌಚಲಯದ ಅವಕ್ಷತೆ ಇದೆ. ಅದು ನಮಗೆ ಬೇಕು ಎಂದು ಅಲ್ಲಿನ ಮಹಿಳೆಯರು ತಿಳಿಸಿದರು.

ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಯಾರೂ ಇವರ ಆರೋಗ್ಯದ ತರಾಸಣೆಗೆ ಬಂದಿಲ್ಲ ಎಂದು ಹೇಳಿದರು.

ಈ ಗ್ರಾಮದ ಜನರಿಗೆ ಉಪಕ್ರೋಧ ಬಗ್ಗೆ ಮಾಹಿತಿಯೇ ಗೊತ್ತಿಲ್ಲ. ಈ ಗ್ರಾಮದಲ್ಲಿ 25 ಮನೆಗಳು ಸಂಪೂರ್ಣ ಬಿದ್ದು ಹೋಗಿವೆ. ಅದರೆ ಕೇವಲ 10 ಮನೆಗಳಿಗೆ ಮತ್ತು 37,000 ಪರಿಹಾರ ಧನವನ್ನು ಕೊಟ್ಟಿದ್ದೂರೆ ಉಳಿದವುಗಳಿಗೆ ಕೇವಲ 7 ಸಾವಿರ ಬೆಕ್ಕೆ ಕೊಟ್ಟಿದ್ದೂರೆ. ಇಲ್ಲಿ ಘುಸು: ಸರ್ವಯಾಗಬೇಕಿದೆ.

ನಂತರ ನಾವು ಗ್ರಾಮದ ಹಿರಿಯರು, ಮಹಿಳೆಯರು, ಯಾವಕರೊಂದಿಗೆ ಮೀಟಿಂಗ್ ಮಾಡಿದಾಗ ಅವರಿಗೆ ಸ್ವ ಉದ್ದೇಶ ಮಾಡುವ ಮನಸ್ಸಿದೆ. ಅದಕ್ಕೆ ಸರಿಯಾದ ಮಾರ್ಗದರ್ಶನ ಬೇಕಾಗಿದೆ. ಅದಕ್ಕಾಗಿ ಅವರು ಬಿನಂತ್ ಮಾಡಬಹುದು ಎಂಬುದನ್ನು ಅವರಿಂದಲೇ ತಿಳಿದುಕೊಂಡೆವು. ಅವರು ಕೂಳಿ ಸಾಳಿಕೆ ಮತ್ತು ಹೈನ್‌ನೂರಿಕಿಯ ಬಗ್ಗೆ ಬಳಿವು, ಇದರ ಕುರಿತ ಮುಂದಿನ ದಿನಗಳಲ್ಲಿ ಅವರಿಗೆ ಸಹಾಯ - ಸಹಕಾರ, ಮಾರ್ಗದರ್ಶನ ನೀಡುವುದಾಗಿ ನೀವೇ ಅವರು ತಿಳಿಸಿದರು. ನಾನು ಕೂಡ ಪೋತ್ತಾಕ್, ಜೆ.ವಿ.ಎಸ್ ನಲ್ಲಿ ನಡೆಯುತ್ತಿರುವ ಟಿರಕ್ಕೋಟ, ಬೇವಿನ ಗೊಬ್ಬರು, ಹರಫಲ್ ಮುಡಿಸಿನ ಬಗ್ಗೆಯೂ ಸ್ವಲ್ಪ ಮಾಹಿತಿ ನೀಡಿದೆನು.

ನಂತರ ನಾವು ಸಾಯಂಕಾಲ ಜಿಟರಂಡ ಚಿಬಿಚಿಬಿಳಿಜಿ ಚಿಟಿಜಿ ದಲ್ಲಿ ಸರ್ವೇಗಾಗಿ ಸರ್ವ ಘಾರ್ಮೆ ಅನ್ನ ತಯಾರಿಸಿದ್ದೇವು. ಈ ಸರ್ವೆಯಲ್ಲಿ ಪ್ರತ್ಯೇಗಳು ನಾವು ಬೇರೆ ಬೇರೆ ಭಾಗವಾಗಿ ವಿಂಗಡಿಸಿದ್ದೇವು.

- Livelihood
- Women's health
- Water and sanitation
- Medical facilities
- Health problems
- NREGA
- Caste
- Migration

ದಿನಾಂಕ 26/10/2009 ಸೋಮವಾರದಂದು ನಾನು ಹಾಗೂ ಶಿವಪುರಾ ಅವರು ಖ್ಯಾತ ಗ್ರಾಮಕ್ಕೆ ಭೇಟಿ ನೀಡಿದ್ದೇವು. ಇಲ್ಲಿಯೂ ಕೂಡ ಹೊಳೆ ನೀರು ಬಂದು ಜನರ ಜೀವನ ಅಸ್ವಸ್ಥವಾಗಿದೆ. ಇಲ್ಲಿನ ಜನರಿಗೂ ಕೂಡ ಅವರ ಆರೋಗ್ಯದ ಮೇಲೆ ಪರಿಣಾಮಗಳಾಗಿದೆ. ಸಾಮಾನ್ಯವಾಗಿ ಜ್ಞರ, ನೆಗಡಿ, ಕೆಮ್ಮೆ ಇವೆಲ್ಲವೂ ಚಿಕ್ಕ ಮುಕ್ಕಳಲ್ಲಿ ಕಾಣಬಹುದಾಗಿದೆ. ಇಲ್ಲಿನ ರಂಗವ್ಯ ಎನ್ನುವ ಮಹಿಳೆಯು ತನಗಾದ ಅನುಭವ ಹಂತಕೊಂಡರು ನಮ್ಮ ಪರಿಸ್ಥಿತಿ ಬೇರಾರಿಗೂ ಬರಹಿಸಿದ್ದು ಎಂದು ಹೇಳಿದರು. ಇಲ್ಲಿ ಗಂಜಿ ಕೇಂದ್ರ ಪ್ರಾರಂಭಗೊಂಡಿದ್ದು ಇಲ್ಲಿನ ಜನರಿಗೂ ತಾತ್ಯಾತಿಕ ಶೆಡಗಳ ವ್ಯವಸ್ಥೆಯೂ ಆಗಿದೆ. ಹಾಗೂ ಹಲವಾರು ಜನ ಅಲ್ಲಿ ಹೋಗಿ ವಾಸವಾಗಿದ್ದಾರೆ. ಆ ಶೆಡ ಗಳು ತಗಡಿಸುತ್ತಾಗಿದ್ದರಿಂದ ಈಗ ತಂಬಾ ಶೆಕೆಯಾಗುತ್ತದೆ. ಇಲ್ಲಿನ ಜನರು ತಮಗೆ ಆರೋಗ್ಯದಲ್ಲಿ ಏನಾದರೂ ತೊಂದರೆಯಾದರೆ ಬದಾಮಿಯ ಹಾಸಗಿ ಅಸ್ತಿತ್ವ ಹೋಗುವುದಾಗಿ ತಿಳಿಸಿದರು. ಇಲ್ಲಿಯೂ ಕೂಡ ಸರ್ವೆಯಲ್ಲಿ ಸರಿಯಾಗಿ ನಡೆದಿಲ್ಲ ಎಂಬುದು ಗ್ರಾಮಸ್ಥರ ದೂರು ಹಾಗೂ ಪ್ರಾನೆ ಸರ್ವ ನಡೆಸಿ ನ್ಯಾಯಿಯುತ್ಪಾಗಿ ಪರಿಹಾರ ಧನ ಸಿಗಲಿ ಎಂದು ಹೇಳಿದರು.

ಆರೋಗ್ಯಕ್ಕೆ ಸಂಬಂಧಿಸಿದಂತೆ ಸರಕಾರವು ಯಾವುದೇ ಪ್ರತಿಬಂಧಕ ಕಾರ್ಯಗಳನ್ನು ಹಾಕಿಕೊಂಡಿಲ್ಲ ಆದರೂ ಇಲ್ಲಿನ ಜನರು ತಂಬಾ ಆರೋಗ್ಯವಂತರೆಂದು ಹೇಳಬಹುದು. ಇಲ್ಲಿಯವರೆ ಯಾವುದೇ ಸಾಂಕ್ರಾಂತಿಕ ರೋಗಗಳು ಇಲ್ಲಿ ಸುಧಿದಿಲ್ಲ. ಇಲ್ಲಿಯೂ ಕೂಡ ಯಾವುದೇ ರಿಕಿಯ ಸಮುದಾಯ ಶೊಬಾಲಯವಿಲ್ಲ. ಹೊಲದಲ್ಲಿಯೇ ಹೋಗುತ್ತಾರೆ. ಇದೊಂದು ಸಮಸ್ಯೆ ಮಹಿಳೆಯರಿಗೆ ಕಾಂಡುತ್ತದೆ. ನಾನು ಹಾಗೂ ಶಿವಪುರಾ ಅವರು ತಮನಾಳ ಗ್ರಾಮಕ್ಕೆ ಭೇಟಿ ನೀಡಿದ್ದೇವು. ಈ ಗ್ರಾಮವೂ ಕೂಡ ಸಂತುರೂಪ ಮುಳುಗಡಿಯಾಗಿದೆ. ಇಲ್ಲಿನ ಜನರು ನೀರು ಬಂದಾಗ ರೋಡಿನಲ್ಲಿ ವಾಸವಿದ್ದರು. ಈಗ ಜನರು ತಮ್ಮ ತಮ್ಮ ಮನಗಳಿಗೆ ಹೋಗಿ ಅಲ್ಲಿಯೇ ಸ್ವಲ್ಪ ನರಕುಮಾಡಿಕೊಂಡು ಅಲ್ಲಿಯೇ ವಾಸವಾಗಿದ್ದಾರೆ. ತಾತ್ಯಾತಿಕ ಶೆಡ ಗಳು ಇನ್ನೂ ಆಗಿಲ್ಲ. ಅಲ್ಲಿನ ಗ್ರಾಮಸ್ಥರಾದ ಪಕೆರಪ್ಪ ದುರುಪ್ಯ ಪ್ರಜಾರ್ಥ, ಹಾಗೂ ಗ್ರಾಮದ ಕೆಲವು ಯುವಕರು ನಮಗೆ ಮಾಹಿತಿಯನ್ನು ತಿಳಿಸಿದರು. ಒಂಗಳೇ 2007 ರಲ್ಲಿ ನೆರೆಬಂಡಾಗ ಇಲ್ಲಿನ ದಲಿತ ಸಮುದಾಯ (ಮಾಡಿಗ) ಬೇರೆ ಕಡೆ ಸ್ಥಳಾತರ ಗೊಂಡಿತ್ತು. ಈಗಲೂ ಕೂಡ ಈ ಮನಗಳೂ ಕೂಡ ಬಿಂದ್ಯ ಹೋಗಿವೆ. ಇಲ್ಲಿಯೂ ಕೂಡ ಪರಿಕಾರದಲ್ಲಿ ಲೋಪದೋಷವಾಗಿದೆ. ಪರಿಹಾರ ಏನೇ ಬಂದರೂ ದಲಿತರ ಕೇರಿಗಳಿಗೆ ಹೊಡದೆ ನೇರವಾಗಿ ಉರಿನೊಳಗೆ ಕೇವಲ ಮೇಲ್ಮೈದವರಿಗೆ ದೊರೆಯಿತ್ತಿದೆ ಎಂದು ತಿಳಿಸಿದರು. ಆಗ ಬಂದು ಸಾರಿ ವೈದ್ಯರಿಗಳು ಬಂದು ತಪಾಸಣೆ ಹಾಗೂ ಮಾತ್ರ ವಿತರಕೆ ಮಾಡಿದ್ದರು. ನಂತರ ಯಾರು ಸುಳಿದಿಲ್ಲ ತಮಗೆನಾದರೂ ಆದರೆ ಬಾಧಾಮಿಗೆ, ಹೊಳೆ ಅಲೂರಿಗೆ ಹೋಗುವುದಾಗಿ ಹೇಳಿದರು. ತಾತ್ಯಾತಿಕ ಪ್ರಾರಂಭಗೊಂಡಿವೆ ಮತ್ತು ಬೀಸಿ ಉಂಟಿದ್ದಾರೆ.

ಕುಡಿಯುವ ನಿರ್ಲಿ ಸಮುದ್ರಕರ್ಮಾಗಿನೆ. ಅದರಿಂದ ವಿನ್ಯಾಸ ತೊಂಡು ಇಂ. ಅದರ ಸ್ವಾತ್ಮಕ ಇಲ್ಲಿ ಯಾರಿಗಳ್ಳಿಯೇ ಹೀಗ ಮಾಡಿದ್ದಾರೆ. ತಿಂದು ಗಂಗಿಳಿ ಸುಳ್ಳಿಗಳು, ಸುಳ್ಳಾಗಳು ತೊಂಡು ಕಂಡು ಬಂದಬೇ.

ನಿಂದ ಬಂದಾಗ ಮಹಿಳೆಯೀಗ ತೊಂಡ ತೊಂದರೆಗಳಾದವು ಅವಳಿಗೆ ದಿನನಿತೆ ಉಪಕ್ರಮ ತೊಂದರೆ. ಮುಹಿಷ್ಟೆ, ಮಾನಸಿಕವಾಗಿ ಹೀಗೆ ಹೋಗಿದ್ದು. ಈಗಲೂ ಅದಿಂದ ಹೋರಬುಂದಿಲ್ಲ. ಪರಿಜಾರಕ್ಕಿಗಾಗಿ ಕಾಂಕ್ಷಿತಿಯಾಗ್ನಿ.

ಬುಧವಾರ ನಾನು ಯಾಗೆಗೆ KARDS ಸಂಸ್ಥೆಯ ಕಾರ್ಯಕರ್ತರಾದ ಶಂಕರ ಅವನು ಕೆತ್ತಲಿ ಗ್ರಾಮಕ್ಕೆ ನೀಡಿದ್ದೇವೆ.

ಅಂತಿನೆ ಇ. ಇ ಮಾರಾರ್ಥ ಎಂಬವ ರಲ್ಲಿತ ಸಮುದ್ರಾಯದ ಯಾವಾರ್ಕ ಸಮುದ್ರಾಯದಲ್ಲಿ ನೇಮುಗೆ ಮಿಟಿಂಗ್ ಮಾಡಲು ಸಮಾಂಯ ಮಾಡಿದ್ದರು. ನಾವು ಥೀಟ್‌ಟಿ ನೀಡಿದ್ದ ಗ್ರಾಮವು ಕ್ರಾಡೆ ಮೆಂಟ್‌ಟು ನೀಡಿದ್ದ ಮುಖಗಳಿಂದ್ದಾಗಿ ಹೇರೆ ಕಡೆ ಸ್ಥಳಾರ್ಥರೆನ್‌ಬ್ಲೂವ್ ಗ್ರಾಮವಾಗಿದೆ. ಇಂತಿನ ಮಾರಿಗಾಗಿ ಸಮುದ್ರಾಯ ಇಂಜಿನಿಯರ್‌ಗಳ ಕ್ರಾಡೆ ಅಂದರೆ ಅಗಿಭಾವಾದದ ಅವರ ಪಾಯವು ಸರಿದು ಹೇಳಿಗೊಂಡುಕೊಂಡ ಇದು ಇತ್ತು ಮುಂದಿನ ದಿನಗಳಲ್ಲಿ ಅಂತರ್ಭಾವದ ಚಾರಿತಾಗಿನೆ. ಅದರ ಯಾರು ಇಂದ್ರಾ ಲಕ್ಷ್ಮಿ ತೆಗೆದುಕೊಂಡ ಯಾವುದೇ ರೀತಿಯ ಪರಿಜಾರ ಇವರಿಗೆ ಹೋರಿತ್ತಿಲ್ಲ. ಇಲ್ಲಿ ಸುಮಾರು 21 ಮಾರಿಗಾಗಿ ಸಮುದ್ರಾಯದ ಪಾಶಾಗಿ. ಈ ಗ್ರಾಮದಲ್ಲಿ ಅಂತರ್ಭಾವದ ಇಂಜಿನಿಯರ್‌ಗಳೇವೆ. ಇಂತಿನ ಜನರು ಹೇಳಿ ವ್ಯಾ ನೀರನ್ನು ಉತ್ತರಿಸಿಕೊಂಡುಕೊಂಡು ಕುಡಿಯಲ್ಲಾಗೆ ಇದೇ ಬಳಸುತ್ತಾರೆ.

ಇಲ್ಲಿನ ದಲ್ಲಿತ ಮಹಿಳೆಯರು ಒಂದು ಹೆ ಸಹಾಯ ಸಂಘವನ್ನು ಆರಂಭಿಸಿದ್ದಾರೆ. ಅದರ ಇವರಿಗೆ ಇಲ್ಲಿಯ ತನಕ ಯಾವುದೇ ಇಲ್ಲಿನಿಂದ ಸಾಲ ದೀರ್ಘಿತ್ತಿಲ್ಲ. ಉರಿಸಿಲ್ಲಿಯ ಮೆಲ್ಲಿಗಾರ್ಡ ಜನರು ಇವರಿಗೆ ಯಾವುದೇ ಸುಲಭ ಇನ್‌ಟಿರ್‌ಫ್ರಾನ್ಸ್‌ ಇನ್‌ಟಿರ್‌ಫ್ರಾನ್ಸ್ ಇಲ್ಲಿಯ ಮಾರಿಗಾಗಿ ಸಮುದ್ರಾಯದಲ್ಲಿ ಯಾರಾಗಿ ಘರವು ಇಲ್ಲಿಯಾದ್ದರಿಂದ ಇಲ್ಲಿನ ಜನ ಮೆಲ್ಲಿಗಾರ್ಡರ ಕ್ರೀಂಬಂಬಯಾಗಿದ್ದಾರೆ.

ಕ್ರಾಡೆ ಹೇಳಿತ್ತು ಗಳಲ್ಲಿ ಪ್ರವರ್ತನಾಲ್ಲ, ಇವರಿಗೆ ಹೇರೆ ಟೈಂಟ್ ಈ ಶರಣದ ಸಾಮಾಜಿಕ ಸಮುದ್ರಾಯದ ಇನ್ನು ಡೇವಿಂತವಾಗಿವೆ.

ನಾನು ಆರೆಂಬ್ರೆದ ಬೀಗೆ ಮೂಡಿತ್ತಿ ತಿಳಿಸಿದ್ದೆ ಹೈಕ್‌ಪ್ರೆಸ್‌ನಿ ಏಸ್‌ನಿ ಆರೆಂದ ಬೀಗೆ ಯೆಲೆಡಂಬಾಳ ಬೀಗೆ ಸೆಕ್ರೆಟರ್ ಸಿಫಾರಾ ಸಿಫಾರಾ ಬಳಿಗಿಸಿಕೊಂಡ ಬೀಗೆ ಕಾಗಾಗ ಸ್ಪಷ್ಟಿಸ್ತೆ. ಇಂತಿಗೆ ಕಾಳಿಸುವುದ್ದರಿಂದ ಬೀಗೆ ತಿಳಿಸಿದ್ದೆನು. ಕರಂಡು ಅವರು ಎನ್‌ಆರ್‌ಎಂಬ ಬೀಗೆ ಮಾರಿಗಾಗಿ ತಿಳಿಸಿಕೊಂಡಿದ್ದಾರೆ.

ಈ ಗಾಂಧಿ ಜನರಿಗೆ ಯಾವುದೇ ರೀತಿಯ ನೇರಿಯ ಹೇಳಿದ ದೀರ್ಘಿತ್ತಿಲ್ಲ. ಯಾರೆ ಬಂದಿದ ಉರಿಸಿಲ್ಲಿತ್ತು ಅಯಾ ಜಾತಿಯವರಿಗೆ ಸಹಾಯವನ್ನು ಮಾಡುತ್ತುಂಬಾದೆ. ಇದು ಇಲ್ಲಿ ಮಾರಿಗಾಗಿಯಾದ ಅಭಿಯಾಸದ ಅಭಿಯಾಸ ಇವಕ್ಕಿ ನಾವು ಇವರಿಗೆ ಸಹಾಯ ಮಾರಿಗಾರ್ಡರನ್ ನಿರ್ದಿಷ್ಟಿಯ ಅಂತರ್ವಾಗಿದೆ

4. ಯೋಜನಾ ಕಾರ್ಯಕ್ರಮ ಅನುಭವ-(project work experience)

ಸದೆಂಬರ್ 20, 2009 – ಡಿಸೆಂಬರ್ 25, 2009

ನಾನು ನನ್ನ 3 ತಿಂಗಳ ಪ್ರೌಜೆಕ್ಟ್ ವರ್ಕ್‌ಗಾಗಿ ನಾನು ಬಾಗಲಕೊಂಡ ಜೀಬ್ರೆಯ ಬದಾಮಿ ತಾಲೂಕಿನ 5 ಹಳ್ಳಿಗಳನ್ನು ಅಯ್ಯಿ ಮಾಡಿಕೊಂಡ್ದೇನು. ಅಲ್ಲಿ ನಾನು ಇನ್ನಿತರ ಸ್ಥಿರಿಸೇವ ಸಂಸ್ಕರಣಾದ Head Stream, KAARDS, AID India, Samvada ಗಳ ಜೊತೆಗೂಡಿ ಕಾರ್ಯ ನಿರ್ವಹಿಸಲು ಅವಕಾಶ ಸಿಕ್ಕುತ್ತೇ.

ನೆರೆಹೀಡಿತ ಪ್ರದೇಶಗಳ ಜನರಿಗೆ ಅಗತ್ಯ ಸಾಮಾನುಗಳ ವಿತರಣೆ

ನಾನು ಹೇಡ್ ಸ್ಟೀವ್ ಸಂಸ್ಕ್ಯೇಹಿಂದಿಗೆ ಬದಾಮಿ ತಾಲೂಕಿನ 10 ಹಳ್ಳಿಗಳಿಗೆ ಅವರಿಗೆ ಅವಶ್ಯಕವಿರುವ ಸಾಮಾನುಗಳ ವಿತರಣಾಗಾಗಿ ಹೋಗಿದ್ದೇ 10 ಹಳ್ಳಿಗಳಲ್ಲಿ ನಾವು ದಲಿತ ಸಮುದಾಯ, ಅಲ್ಲಿಸಂಖ್ಯಾತ, ಹಾಗು ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಈ ಸಾಮಗ್ರಿಗಳನ್ನು ವಿತರಣೆ ಮಾಡಿದೆ. ಇಂತಹ ಸಂದರ್ಭದಲ್ಲಿಯೂ ಜಾಕಿ, ವರ್ಗ, ಅಧಿಕಾರ ಪ್ರಫ್ರಾಪ ಬೀರುತ್ವವೇ. ಇಂತಹ ಸಮಯದಲ್ಲಿ ನಾವು ಮೇಲ್ವಿಚರವರ ನಿಂದನೆಗೆ ಒಳಪಡಬೇಕಾಯಿತು. ಆ ಪರಿಸ್ಥಿತಿಯನ್ನು ನಿಭಾಯಿಸುವುದು ಸುಲಭದ ಮಾತ್ರ. ಇವೆಲ್ಲದರ ಮದ್ದತ್ತು ನಾವು ನಿಜವಾಗಿ ಯಾರಿಗೆ ಈ ಸೌಲಭ್ಯ ದೊರೆಯಬೇಕಿತ್ತೋ ಅಂತವರಿಗೆ ಕೊಡುವಲ್ಲಿ ಪ್ರಯತ್ನಪಡ್ಡು.

ಹಳ್ಳಿಗಳ ಸಭೆ

ನಾವು ಯಾವುದೇ ಕೆಲಸ ಮಾಡಲು ಹೊರಟಾಗ ಮೊಟ್ಟಮೊದಲು ಅಲ್ಲಿನ ಜನರ ವಿಶ್ವಾಸ ಗಳಿಸುವುದು ತುಂಬಾ ಮುಖ್ಯ ಅದರಿಂದ ನಾವು ಅವರೊಂದಿಗೆ ಉತ್ತಮ ಸಂಬಂಧ ಹೊಂದಲು ಸಾಧ್ಯವಾಗುತ್ತದೆ. ನನಗೆ ಈ ಹಳ್ಳಿಗಳ ಸಭೆ ಮಾಡುವುದರಿಂದ ಅಲ್ಲಿನ ಜನರ ಪರಿಸರ, ಅವರ ಸಮಸ್ಯೆ ಈಗಿರುವ ಸ್ಥಿತಿ. ಅಲ್ಲಿನ ಸಾಮಾಜಿಕ, ಶೈಕ್ಷಿಕ, ಅಧ್ಯಿಕ, ಪರಿಸ್ಥಿತಿಗಳ ಬಗ್ಗೆ ತಿಳಿದುಕೊಂಡು ನನ್ನ ಮುಂದಿನ ಕಾರ್ಯವನ್ನು ನಿರ್ವಹಿಸಲು ಸಹಾಯವಾಯಿತು. ಈ ಸಭೆಗಳಲ್ಲಿ ಮುಖ್ಯವಾಗಿ ಅಲ್ಲಿನ ಜನರ ಈಗಿನ ಪರಿಸ್ಥಿತಿ, ನರೇ ಐಡಿಟರಿಗಾಗಿ ಸರ್ಕಾರ ಮಹಡಿಗಳಿಂದ ಕಾರ್ಯಗಳು, ಅಪ್ರೋಳು ಎಷ್ಟರ ಮಟ್ಟಗೆ ನಡೆಯುತ್ತಿರು ಈ ಎಲ್ಲಾ ವಿಷಯಗಳ ಬಗ್ಗೆ ಜಚ್ಚಸಲಾಗುತ್ತಿತ್ತು. ಉದಾ: ಪರಿಾರ್ಥ ನಿಧಿ, ಪಿ.ಡಿ.ಎಸ್., ಎನ್.ಆರ್.ಇ. ಡಿ. ಎ., ಅಳ್ಳದೆ ಮುಖ್ಯವಾಗಿ ಅವರೊಂದಿಗೆ ಅರೋಗ್ಯಕ್ಕೆ ಸಂಬಂಧಿಸಿದಂತೆ ಈ ಮೇಲಿನ ಎಲ್ಲಾ ವಿಷಯಗಳು ಅರೋಗ್ಯವನ್ನು ನಿರ್ಧರಿಸುವಲ್ಲಿ ಹೇಗೆ ಪ್ರಫ್ರಾಪ ಬೀರುತ್ವವೇ ಎಂಬುದರ ಬಗ್ಗೆ ಜಚ್ಚಸಲಾಗುತ್ತಿತ್ತು.

ಅರೋಗ್ಯ ಎಂದರೆನು?

ಹಳ್ಳಿಯಲ್ಲಿನ ಅರೋಗ್ಯ ಸ್ಥಿತಿ

ಪಿ.ಡಿ.ಎಸ್. ಉಪ ಕೇಂದ್ರ್ಯಾಳ ಬಗ್ಗೆಯೂ ಮಾತನಾಡಲಾಗುತ್ತಿತ್ತು.

ಪ್ರಾ.ಆ.ಕೇಂದ್ರ, ಹಾಗು ಉಪ ಕೇಂದ್ರಗಳ ಭೇಟಿ ಮತ್ತು ಸರ್ವೇ

ನಾನು ಬದಾಮಿ ತಾಲೂಕಿನ 3 ಪ್ರಾಥಮಿಕ ಅರೋಗ್ಯ ಕೇಂದ್ರಗಳಾದ ಬೇಲೂರು, ಕೆರೂರು, ಪಟ್ಟದಕಲ್ಲುಗಳನ್ನು ಭೇಟಿ ಮಾಡಿ ಅಲ್ಲಿನ ವ್ಯಾಧಾಧಿಕಾರಿಗಳನ್ನು ಸಮುದಾಯದ ಜನರನ್ನು ಭೇಟಿಮಾಡಿ ಮಾಹಿತಿಯನ್ನು ಸಂಗ್ರಹಿಸಿದ್ದೇನೆ. ಹಾಗು 2 ಉಪಕೇಂದ್ರಗಳನ್ನು ಕೆರೂರು ಮತ್ತು ಜಾಲೀಹಾಳನ್ನು ಸರ್ವೇ ಮಾಡಿದ್ದೇನೆ.

ತಾಲ್ಲೂಕು ಮತ್ತು ಜಿಲ್ಲಾ ಅಸ್ತರೆಗಳ ಭೇಟಿ

ತಾಲ್ಲೂಕು ಹಾಗು ಜಿಲ್ಲಾ ಅಸ್ತರೆಗಳನ್ನು ಭೇಟಿಮಾಡಿ ಅಲ್ಲಿ ದೊರೆಯತ್ತಿರುವ ಸೌಲಭ್ಯಗಳು. ಅಲ್ಲಿರುವ ನೇರ್ವಾ ಸಿಬ್ಬಂದಿ ಹಾಗು ಬದಾಮು ತಾಲೂಕನ ವ್ಯಾಪ್ತಿಗೆ ಬಿರುವ ಎಲ್ಲಾ ಪಿ.ಎಚ್.ಸಿ. ಹಾಗು ಉಪಕೀಂಪ್ರಗಳು, ಗ್ರಾ.ಆ.ನ್ಯೆ.ಸ., ಎನ್.ಆರ್.ಎಚ್.ಎಮ್. ಕಾರ್ಯಕ್ರಮದ ಬಗ್ಗೆ, ಆಶಾ ಕಾರ್ಯಕರ್ತೆ, ಮುತ್ತ ನಿಧಿ. ಈ ಎಲ್ಲಾ ಏಷಯಗಳ ಪರಿಂತಹ ಮಾಹಿತಿಯನ್ನು ಸಂಗ್ರಹಿಸಿದ್ದೇನೆ.

1. ಬದಾಮು ತಾಲೂಕಿನ ಜನಸಂಖ್ಯೆ= 31,29,919
2. ಬದಾಮು ತಾಲೂಕಿನ ಗ್ರಾಮಗಳೆಂದು = 158
3. ಬದಾಮು ತಾಲೂಕಿನ ಪ್ರಾ.ಆ.ಕೇ= 10
4. ಬದಾಮು ತಾಲೂಕಿನ ಸ.ಆ.ಕೇ= 02
5. ಬದಾಮು ತಾಲೂಕಿನ ವಸತಿ ಇರುವ ಉಪಕೀಂಪ್ರ=42
6. ಬದಾಮು ತಾಲೂಕಿನ ಅಂಗನವಾಡಿ ಕೀಂಪ್ರಗಳು=342
7. ಬದಾಮು ತಾಲೂಕಿನ ವ್ಯಾಧಾಧಿಕಾರಿಗಳು=24
8. ಬದಾಮು ತಾಲೂಕಿನ ಶೋಕೆಯರು=12
9. ಬದಾಮು ತಾಲೂಕಿನ ವೈಷ್ಣವ ಸಂಯೋಜಕರು=14
10. ಬದಾಮು ತಾಲೂಕಿನ ಕ್ಷೇತ್ರಾಂತರ ತಜ್ಞರು=02
11. ಬದಾಮು ತಾಲೂಕಿನ ಕಿರಿಯ ಆರೋಗ್ಯ ಸಹಾಯಕರು (ಮ)=49
12. ಬದಾಮು ತಾಲೂಕಿನ ಕಿ.ಆ.ಸ (ಪ್ರ)=48
13. ಬದಾಮು ತಾಲೂಕಿನ ಹಿರಿಯ ಆರೋಗ್ಯ ಸಹಾಯಕರು (ಮ)=08
14. ಬದಾಮು ತಾಲೂಕಿನ ಹಿ.ಆ.ಸ (ಪ್ರ)=07

ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರೊಂದಿಗೆ ಚರ್ಚೆ

ಹಳ್ಳಿಗಳಲ್ಲಿರುವ ಅಂಗನವಾಡಿ ಕೀಂಪ್ರಗಳಿಗೆ ಭೇಟಿಯಾಗಿ ಅವರೊಂದಿಗೆ ಆ ಹಳ್ಳಿಗಳ ಪರಿಸ್ಥಿತಿ, 0-5 ಮಕ್ಕಳ ಬಗ್ಗೆ ಮಾಹಿತಿ, ಗ್ರಿಫ್ಫಿನ್‌ಬಾಣಿಂತಿಯರ ದಾಖಲಾತಿ, ಪೌಷ್ಟಿಕ ಆಹಾರ ಬುಂಧುಮದ್ದು, ಅಲ್ಲದೆ ಸಾಂಸ್ಕೃತಿಕ ಹರಿಗೆ, ಈ ವಿಷಯಗಳ ಬಗ್ಗೆ ಚರ್ಚೆ ಸಲಾಗುತ್ತಿತ್ತು. ಆಶಾ ಕಾರ್ಯಕರ್ತೆಯರೊಂದಿಗೆ ಮಾತನಾಡಿದಾಗ ಅವರು ಸಮುದಾಯದಲ್ಲಿ ತಮ್ಮ ಕಾರ್ಯ ನಿರ್ವಹಿಸುವಲ್ಲಿ ಸುಮಾರು ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ ಎಂಬುದು ತಿಳಿದು ಬಂಧು.

ಜನಾರೋಗ್ಯ ಆಂದೋಲನ ಕರ್ನಾಟಕ

ನಾನು ಜನಾರೋಗ್ಯ ಆಂದೋಲನ ಕರ್ನಾಟಕದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೆ ಬಾಗಲಕೋಟಿ ಜಿಲ್ಲೆಯಲ್ಲಿ ನಡೆದ ಜ.ಆ.ಕ. ಸಭೆಗಳು, ತರಬೇತಿ, ಅಲ್ಲದೆ ಹಾವೇರಿ ಮತ್ತು ದಾವಣಗೆ ಜಿಲ್ಲೆಯಲ್ಲಿ ನಡೆದ ಜ.ಆ.ಕ ತರಬೇತಿ ಹಾಗು ಜನಸಂಪಾದದಲ್ಲಿ ಭಾಗಿಯಾಗಿದ್ದೇನೆ. ಈ ತರಬೇತಿಗಳಿಂದ ಪಡೆದ ಮಾಹಿತಿ, ಅನುಭವಗಳು ನನಗೆ ತುಂಬಾ ಸಹಾಯವಾದವು.

ಹಿಡ್‌ ಸ್ನಿಮ್ ಜೋತಿಗೆ:

ಈ ಸಂಸ್ಥೆಯೊಂದಿಗೆ ನಾನು ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಾರ್, ತಿವಬಾಯವ್ಯ ಅವರೊಂದಿಗೆ ಹಳ್ಳಿಗಳಲ್ಲಿ ಸ್ವ-ಸಹಾಯ ಗುಂಪು ರಚನೆ, ಸಾಮಾಗ್ರಿಗಳ ವಿತರಣೆ, ಹಳ್ಳಿಗಳ ಸಭೆಗಳಲ್ಲಿ ಭಾಗವಹಿಸುತ್ತಿದ್ದೇನು.

ಕಾರ್ಡ್‌ಸ್ಟ್ ಜೋತಿಗೆ :

ನಾನು ಕಾರ್ಡ್‌ಸ್ಟ್ ಸಂಸ್ಥೆಯೊಂದಿಗೆ ಎನ್.ಆರ್.ಇ.ಜಿ.ಎ.ಗೆ ಸಂಬಂಧಿಸಿದ ಮೀಟಿಂಗ್‌ಗಳಲ್ಲಿ, ಮಾಹಿತಿಗಾಗಿ, ಅಧಿಕಾರಿಗಳೊಂದಿಗೆ ಚರ್ಚೆ ಸುವೃದ್ಧಿಗೆ ಗ್ರಾಮ ಪಂಚಾಯತಿ, ತಾಲೂಕ ಪಂಚಾಯತಿಗಳಿಗೆ ಭೇಟಿ ನೀಡಿ ಅವರೊಂದಿಗೆ ಚರ್ಚೆ ಸುತ್ತಿದ್ದೇನು.

పదో ఇండియ్ బెంగళూరు

ఈ సంస్థెయు బదామియల్లి నేరేసంత్రస్టీరిగాగి ఒదగిసుక్కిరువ తాత్కాలిక మనెగళ యోజనయల్లి నాను భాగియిగిచ్చెను, ఫలానుభవిగా అయ్యి, సత్కోచినే, మన భోష, దాగు సామగ్రిగా క్లూఫీకరణ, అపుగళ హంచువిక ఈ ఎల్లా కేలసగగల్లియూ నాను తొడగిసిచోంకిచ్చే.

స్ట్రయింసేవకరిగాగి ఒందు దినద ఆరోగ్య తరభీతి

ఎంటు కళ్ళగలింద తెమాళ, మన్నోరి, నీరలగి, ఖూడ, కుళగేరి క్రూగలింద బంద 15 జన స్త్రీల సేవకరిగి ఒందు దినద తరభీతియన్న కెమ్మేశోంకిచ్చెను, అదరల్లి ముఖ్యవాగి ఆరోగ్యకే సంబంధిసిద ఈ కేళిన విషయగళన్న తిలిసలాయితు.

1. ఆరోగ్య ఎందరేను?

2. ఆరోగ్యద పరికల్పనే?

3. ఆరోగ్య వ్యవస్థ మత్తు?

4. ఆరోగ్యపు ఒందు మానవ హక్కు?

ఈ ఎల్ల విషయగళ బగ్గె చిఫెసలాయితు. తరబీతియల్లి ఎల్లర భాగవహిసువిక ఇత్తు.

నన్న కలికెగళు

- మాంకిగళ క్లూఫీకరణ మామువుదు
- వ్యాయిక్కి జవాబుల్లరి
- సముదాయయన్న సంఘటిసువుదు
- సంపన్మూలగళ క్లూఫీకరణ మత్తు బళికే
- తరభీతియ కొత్తల్లు
- బేర బేర సంస్కృతోందిగ జోతెగూడి కాయి నివాహిసువుదు
- పరిశీతియన్న సామాజిక, ఆధ్యాత్మిక, సాంస్కృతిక, రాజకీయ దృష్టికోనదింద విశ్లేషిసువుదు.

“సముదాయ ఆరోగ్య కలికా కార్బూకుమ” (**CHLP**)య ప్రయాణ తుంబా త్రట్టి తందిదే, కలిసిదే ముందిన నన్న బదకన్న క్షేత్రచోళ్లలు సమాలుగళన్న బడ్డిదే, ఆత్మవిభ్రాస, ధ్యేయ, సంబంధాన్న క్షేత్రచోళ్లేదే.

Community Health Learning Programme is the second phase
of the Community Health Fellowship Scheme
and is supported by
the Sir Ratan Tata Trust, Mumbai



COMMUNITY HEALTH CELL (FUNCTIONAL UNIT OF SOCHARA)
85/2, 1ST MAIN, MARUTHI NAGARA, MADIWALA,
BENGALURU - 560068

TEL: +91-80-25531518/25525372 EMAIL: CHINTERNSHIP@SOCHARA.ORG
WEBSITE: WWW.SOCHARA.ORG